

ಬುಧವಾರ, ೧೧ನೇ ಡಿಸೆಂಬರ್, ೧೯೪೬

ಭಾರತದ ಸಂವಿಧಾನ ರಚನಾಸಭೆಯು ನವದೆಹಲಿಯ ಸಂವಿಧಾನ ಸಭಾಂಗಣದಲ್ಲಿ, ತಾತ್ಕಾಲಿಕ ಅಧ್ಯಕ್ಷರ (ಡಾ. ಸಚ್ಚಿದಾನಂದ ಸಿನ್ಹ) ಅಧ್ಯಕ್ಷತೆಯಲ್ಲಿ ಬೆಳಗ್ಗೆ ಹನ್ನೊಂದು ಗಂಟೆಗೆ ಸಭೆ ಸೇರಿತು.

ಮಾನ್ಯ ಅಧ್ಯಕ್ಷರು : ಗೌರವಾನ್ವಿತ ಸದಸ್ಯರು ಯಾರಾದರೂ ತಮ್ಮ ಪರಿಚಯಪತ್ರಗಳನ್ನು ಸಲ್ಲಿಸಿಲ್ಲದಿದ್ದರೆ ಅಥವಾ ದಾಖಲಾತಿ ಪುಸ್ತಕದಲ್ಲಿ ಸಹಿ ಮಾಡಿಲ್ಲದಿದ್ದರೆ ಈಗ ಅದನ್ನು ಮಾಡಬಹುದು.

(ಯಾರೂ ಇಲ್ಲ)

ಸಂವಿಧಾನ ರಚನಾಸಭೆಗೆ ಬಂದ ಶುಭಾಶಯ

ಸಂದೇಶಗಳಿಗೆ ಉತ್ತರ :

ಮಾನ್ಯ ಅಧ್ಯಕ್ಷರು : ಅಮೆರಿಕದ ಸಂಯುಕ್ತ ಸಂಸ್ಥಾನಗಳ ಸರ್ಕಾರಗಳು, ಚೀನಾ ಗಣರಾಜ್ಯ ಮತ್ತು ಆಸ್ಟ್ರೇಲಿಯದ ಸರ್ಕಾರಗಳಿಂದ ದೆಹಲಿಯಲ್ಲಿರುವ ಅವರ ಪ್ರತಿನಿಧಿಗಳ ಮೂಲಕ ಬಂದ ಸಂದೇಶಗಳಿಗೆ ನಾನು ಕಳುಹಿಸಲು ಉದ್ದೇಶಿಸಿರುವ ಪ್ರತ್ಯುತ್ತರಗಳನ್ನು ಈ ಸದನದ ಮುಂದೆ ತರುವುದು, ಕಾರ್ಯಸೂಚಿಯಲ್ಲಿಲ್ಲದಿದ್ದರೂ ಸ್ವಂತ ಜವಾಬ್ದಾರಿಯಿಂದ, ಅತ್ಯುತ್ತಮವೆಂದು ಭಾವಿಸಿದ್ದೇನೆ. ಈ ಅಧಿವೇಶನದ ಪ್ರಾರಂಭದ ದಿನದಂದು ಆ ಸಂದೇಶಗಳನ್ನು ನಾನು ನಿಮಗೆ ಓದಿ ಹೇಳಿದ್ದೇನೆ. ಸಹಜವಾಗಿಯೆ, ನನ್ನ ಕರಡು ಉತ್ತರವು ನಿಮ್ಮ ಅನುಮೋದನೆಗೆ ಬದ್ಧವಾಗಿದೆ.

“ನನ್ನ ಪರವಾಗಿ ಮತ್ತು ಭಾರತದ ಸಂವಿಧಾನ ರಚನಾಸಭೆಯ ಪರವಾಗಿ, ಸದ್ಭಾವನೆ ಮತ್ತು ಸದಾಶಯಗಳಿಂದ ಕೂಡಿದ ನಿಮ್ಮ ಸೌಹಾರ್ದತೆಯ ಸಂದೇಶಕ್ಕಾಗಿ ನಾನು ಅತ್ಯಂತ ಹೃತ್ಪೂರ್ವಕವಾದ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ನಮ್ಮ ದೇಶ ಮತ್ತು ಸಂವಿಧಾನ ರಚನಾಸಭೆಯು ಅದನ್ನು ಅತಿಶಯವಾಗಿ ಮೆಚ್ಚಿದೆ. ಸಂಯುಕ್ತ ಸಂಸ್ಥಾನಗಳು, ಚೀನಾ ಮತ್ತು ಆಸ್ಟ್ರೇಲಿಯದ ಸರ್ಕಾರಗಳು ಮತ್ತು ಜನತೆ ಸಂದರ್ಭಾನುಸಾರ ಗಾಢವಾಗಿ ಮತ್ತು ಸಹಾನುಭೂತಿಯಿಂದ ಕೂಡಿದ ಆಸಕ್ತಿಯಿಂದ ನಮ್ಮ ನಡವಳಿಗಳನ್ನು ಗಮನಿಸುತ್ತಿವೆ ಎನ್ನುವುದನ್ನು ಪರಿಭಾವಿಸುವುದೇ ನಮಗೆ ಅಪಾರ ಪ್ರೋತ್ಸಾಹದ ಆಕರವಾಗಿದೆ. ಅವರ ಸಹಾನುಭೂತಿಯು ಭಾರತದ ಪ್ರಜಾಸತ್ತಾತ್ಮಕ ಸಂವಿಧಾನವನ್ನು ರೂಪಿಸುವಲ್ಲಿ ನಮಗೆ ಸಹಾಯಕವಾಗಿರುತ್ತದೆ ಎಂದು ನಾವು ಖಂಡಿತವಾಗಿ ನಂಬುತ್ತೇವೆ.”


ಗೌರವಾನ್ವಿತ ಸದಸ್ಯರೆ, ನಿಮ್ಮ ಅನುಮೋದನೆಗೆ ಬದ್ಧವಾಗಿದೆ. (ಚಪ್ಪಾಳೆ).

ಶಾಶ್ವತ ಅಧ್ಯಕ್ಷರ ಚುನಾವಣೆ

ಮಾನ್ಯ ಅಧ್ಯಕ್ಷರು : ಇಂದಿನ ಕಾರ್ಯಸೂಚಿಯಲ್ಲಿರುವ ಮುಂದಿನ ಅಂಶವೆಂದರೆ ಶಾಶ್ವತ ಅಧ್ಯಕ್ಷರ ಚುನಾವಣೆ.

ನಾನು ಮುಂದಿನ ನಾಮನಿರ್ದೇಶನ ಪತ್ರಗಳನ್ನು ಸ್ವೀಕರಿಸಿದ್ದೇನೆ.

“ಸಂವಿಧಾನ ರಚನಾಸಭೆಯ ಸದಸ್ಯರಾದ ಡಾ. ರಾಜೇಂದ್ರ ಪ್ರಸಾದ್ ಅವರ ಹೆಸರನ್ನು ಸಂವಿಧಾನ ರಚನಾಸಭೆಯ ಅಧ್ಯಕ್ಷ ಸ್ಥಾನಕ್ಕೆ ನಾನು ಪ್ರಸ್ತಾವಿಸುತ್ತೇನೆ. ನಾನು ನಾಮನಿರ್ದೇಶಿತರ ಒಪ್ಪಿಗೆಯನ್ನು ಪಡೆದಿದ್ದೇನೆ.



ಸೂಚಕರು: ಜೆ.ಬಿ. ಕೃಪಲಾನಿ

ಅನುಮೋದಕರು: ವಲ್ಲಭಭಾಯಿ ಪಟೇಲ್

ನಾಮನಿರ್ದೇಶನಕ್ಕೆ ನಾನು ಸಮ್ಮತಿಸಿದ್ದೇನೆ. ರಾಜೇಂದ್ರ ಪ್ರಸಾದ್.”

ಈ ನಾಮನಿರ್ದೇಶನ ಪತ್ರ ನ್ಯಾಯಸಮ್ಮತವಾಗಿದೆ ಮತ್ತು ಕ್ರಮಬದ್ಧವಾಗಿದೆ. ಇನ್ನೊಂದು ನಾಮನಿರ್ದೇಶನ ಪತ್ರವಿದೆ.

“ಡಾ. ರಾಜೇಂದ್ರ ಪ್ರಸಾದ್ ಅವರನ್ನು ನಾನು ಸಭೆಯ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾವಿಸುತ್ತೇನೆ, ಮತ್ತು ಚುನಾಯಿತರಾದರೆ ಸೇವೆ ಸಲ್ಲಿಸಲು ಅವರು ಇಚ್ಛೆಯುಳ್ಳವರಾಗಿದ್ದಾರೆಂಬುದನ್ನು ನಾನು ಖಚಿತ ಪಡಿಸಿಕೊಂಡಿದ್ದೇನೆ.

ಸೂಚಕರು: ಗೌರವಾನ್ವಿತ ಶ್ರೀ ಹರೇಕೃಷ್ಣ ಮಹಾಬ್

ಮೇಲಿನದನ್ನು ನಾನು ಅನುಮೋದಿಸುತ್ತೇನೆ. ನಂದಕಿಶೋರ್ ದಾಸ್”

ಈ ನಾಮನಿರ್ದೇಶನ ಕೂಡ ಕ್ರಮಬದ್ಧವಾಗಿದೆ.

ನಾನು ಸ್ವೀಕರಿಸಿದ ಇತರ ಎರಡು ಪ್ರಸ್ತಾವಗಳು ಅನುಮೋದಿತವಾಗಿವೆ. ಅವುಗಳಲ್ಲಿ ಒಂದನ್ನು ಗೌರವಾನ್ವಿತ ಶ್ರೀ ಟಿ. ಪ್ರಕಾಶಮ್ ಅವರು ಕಳುಹಿಸಿದ್ದು ಅದು ಕಾಲಮೀರಿದ ಅನಂತರ ತಲಪಿದೆ. ಅದರಲ್ಲಿ ಅನುಮೋದಕರ ಯಾವ ಹೆಸರೂ ಕಾಣುತ್ತಿಲ್ಲ.

ಅದೇ ರೀತಿಯಲ್ಲಿ ಸರ್ ಎಸ್. ರಾಧಾಕೃಷ್ಣನ್ ಅವರು ಕಳುಹಿಸಿದ ಪ್ರಸ್ತಾವವೂ ನನ್ನ ಮುಂದಿದೆ. ಅದೂ ಕೂಡ ಕ್ರಮಬದ್ಧವಾಗಿಲ್ಲ. ಏಕೆಂದರೆ ಅದರಲ್ಲಿ ಅನುಮೋದಕರ ಹೆಸರಿಲ್ಲ. ಈ ಎರಡೂ ದಾಖಲೆಪತ್ರಗಳಲ್ಲಿ (ಒಂದು ಗೌರವಾನ್ವಿತ ಶ್ರೀ ಟಿ. ಪ್ರಕಾಶಮ್ ಕಳುಹಿಸಿದ್ದು ಮತ್ತು ಇನ್ನೊಂದು ಸರ್ ಎಸ್. ರಾಧಾಕೃಷ್ಣನ್ ಕಳುಹಿಸಿದ್ದು) ಸೇವೆ ಮಾಡಲು ಇಚ್ಛೆಯುಳ್ಳವರಾಗಿದ್ದಾರೆಂದು ಡಾ. ರಾಜೇಂದ್ರ ಪ್ರಸಾದ್ ಅವರ ಸಮ್ಮತಿ ಇಲ್ಲ. ಹೇಗಾದರೂ ಇತರ ಎರಡು ನಾಮನಿರ್ದೇಶನ ಪತ್ರಗಳು ಪರಿಪೂರ್ಣವಾಗಿ ನ್ಯಾಯಸಮ್ಮತವಾಗಿವೆ ಮತ್ತು ಕ್ರಮಬದ್ಧವಾಗಿವೆ, ಮತ್ತೆ ಬೇರೆ ಯಾವುದೇ ನಾಮನಿರ್ದೇಶನ ಪತ್ರಗಳು ನನ್ನ ಮುಂದೆ ಇಲ್ಲ. ಆದ್ದರಿಂದ ನಾನು ಗೌರವಾನ್ವಿತ ಡಾ. ರಾಜೇಂದ್ರ ಪ್ರಸಾದ್ ಅವರು ಶಾಶ್ವತ ಅಧ್ಯಕ್ಷರಾಗಿ ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆ ಎಂದು ಈ ಮೂಲಕ ಘೋಷಿಸುತ್ತೇನೆ. (ಹಷೋರ್ಧಾರಗಳು).

ತಾತ್ಕಾಲಿಕ ಅಧ್ಯಕ್ಷನಾಗಿ ನನ್ನ ಮುಂದಿನ ಕರ್ತವ್ಯವೆಂದರೆ, ಈ ಸದನಕ್ಕೆ ಕ್ರಮಬದ್ಧವಾಗಿ ಈಗ ಆಯ್ಕೆಯಾದ ಸಭಾಧ್ಯಕ್ಷರ ಬಳಿಗೆ ಸಂವಿಧಾನ ರಚನಾಸಭೆಯ ಪರವಾಗಿ ದಯವಿಟ್ಟು ಹೋಗಿ, ವೇದಿಕೆಯಲ್ಲಿ ನನ್ನ ಪಕ್ಕದ ಆಸನದಲ್ಲಿ ಕುಳಿತುಕೊಳ್ಳಲು ಕರೆದುಕೊಂಡು ಬರಬೇಕೆಂದು ಆಚಾರ್ಯ ಕೃಪಲಾನಿ ಮತ್ತು ಮೌಲಾನಾ ಅಬುಲ್ ಕಲಮ್ ಆಜಾದ್ ಅವರನ್ನು ಪ್ರಾರ್ಥಿಸುವುದು. (ಹಷೋರ್ಧಾರಗಳು).

(ಆಚಾರ್ಯ ಕೃಪಲಾನಿ ಮತ್ತು ಮೌಲಾನಾ ಅಬುಲ್ ಕಲಮ್ ಆಜಾದ್ ಅವರು ಗೌರವಾನ್ವಿತ ಡಾಕ್ಟರ್ ರಾಜೇಂದ್ರ ಪ್ರಸಾದ್ ಅವರನ್ನು ವೇದಿಕೆಯ ಪೀಠಕ್ಕೆ ಕರೆದುಕೊಂಡು ಬಂದರು.)

ಮಾನ್ಯ ಅಧ್ಯಕ್ಷರು : ಹಿಪ್ ಹಿಪ್ ಹುರಾ, ಹಿಪ್ ಹಿಪ್ ಹುರಾ!

ಗೌರವಾನ್ವಿತ ಸದಸ್ಯರು : ಇಂಕ್ವಿಲಾಬ್ ಜಿಂದಾಬಾದ್, ಇಂಕ್ವಿಲಾಬ್ ಜಿಂದಾಬಾದ್, ಜೈ ಹಿಂದ್, ಜೈ ಹಿಂದ್.

ಮಾನ್ಯ ಅಧ್ಯಕ್ಷರು : ಈಗ ಈ ಸದನದ ಶಾಶ್ವತ ಅಧ್ಯಕ್ಷರು ಚುನಾಯಿತರಾಗಿ ತಮ್ಮ ಸ್ಥಾನವನ್ನು ಅಲಂಕರಿಸಿರುವುದರಿಂದ, ಗೌರವಾನ್ವಿತ ಸದಸ್ಯರು ಮುಂದೆ ಬಂದು ಅವರಿಗೆ ಅಭಿನಂದನೆಗಳನ್ನು ಅರ್ಪಿಸಲು ಅವಕಾಶ ನೀಡಲಾಗಿದೆ. ಸರ್ ಎಸ್. ರಾಧಾಕೃಷ್ಣನ್ ಅವರು ಮೊದಲನೆಯ ಭಾಷಣಕಾರರಾಗಿ ಮಾತನಾಡಬೇಕೆಂದು ಆಹ್ವಾನಿಸುತ್ತೇನೆ.

ಶಾಶ್ವತ ಅಧ್ಯಕ್ಷರಿಗೆ ಅಭಿನಂದನೆಗಳು.

ಸರ್ ಎಸ್. ರಾಧಾಕೃಷ್ಣನ್ (ಸಂಯುಕ್ತ ಪ್ರಾಂತ್ಯಗಳು : ಸಾಮಾನ್ಯ) : ಮಾನ್ಯ ಸಭಾಧ್ಯಕ್ಷರೇ, ಸಂವಿಧಾನ ರಚನಾಸಭೆಗೆ ಶಾಶ್ವತ ಅಧ್ಯಕ್ಷರ ಆಯ್ಕೆಯಾದ ಅನಂತರ, ಮೊದಲನೆಯ ಭಾಷಣಕಾರನಾಗಿ ನನ್ನನ್ನು ಆಹ್ವಾನಿಸಿದ್ದು ಒಂದು ದೊಡ್ಡ ಗೌರವ ಎಂದು ಪರಿಗಣಿಸುತ್ತೇನೆ. ಅವರಿಗೆ ಲಭಿಸಿದ ಈ ಅನನ್ಯವಾದ ಗೌರವಕ್ಕಾಗಿ, ಈ ಸದನದ ಪರವಾಗಿ ಅತ್ಯಂತ ಗೌರವಪೂರ್ವಕವಾದ ಅಭಿನಂದನೆಗಳನ್ನು ನಾನು ಸಲ್ಲಿಸುತ್ತೇನೆ.

ಬ್ರಿಟಿಷರ ರಾಜಕೀಯ, ಆರ್ಥಿಕ ಮತ್ತು ಸೈನಿಕ ನಿಯಂತ್ರಣವನ್ನು ಹಿಮ್ಮೆಟ್ಟಿಸುವುದನ್ನು ಕಾರ್ಯಗತಗೊಳಿಸಲು ಮತ್ತು ಒಂದು ಮುಕ್ತವಾದ ಸ್ವತಂತ್ರ ಭಾರತವನ್ನು ಸ್ಥಾಪಿಸಲು ಈ ಸಂವಿಧಾನ ರಚನಾಸಭೆಯು ಸಂವಿಧಾನವನ್ನು ರಚಿಸಲು ಇಲ್ಲಿ ಸೇರಿದೆ. ಇದರಲ್ಲಿ ಯಶಸ್ವಿಯಾದರೆ, ಈ ಅಧಿಕಾರದ ಹಸ್ತಾಂತರವು ಮನುಕುಲದ ಇತಿಹಾಸದಲ್ಲಿಯೇ ಎಲ್ಲ ಹಸ್ತಾಂತರಗಳಲ್ಲಿ ಅತ್ಯಂತ ದೊಡ್ಡ ಮತ್ತು ಅತ್ಯಂತ ಕನಿಷ್ಠ ರಕ್ತಸಿಕ್ತ ಹಸ್ತಾಂತರವಾಗುತ್ತದೆ. (ಹರ್ಷೋದ್ಗಾರಗಳು).

ಈ ದೇಶಕ್ಕೆ ಆಗಮಿಸಿದ ಮೊದಲನೆಯ ಬ್ರಿಟಿಷ್ ಎಂದರೆ ೧೫೭೯ರಲ್ಲಿ ಬಂದ ಒಬ್ಬ ಜೆಸ್ಯೂಟ್ ಧರ್ಮಪ್ರಚಾರಕ. ಅವನನ್ನು ಅನುಸರಿಸಿ ವರ್ತಕರು ಬಂದರು. ಅವರು ವ್ಯಾಪಾರಕ್ಕೆಂದು ಬಂದರು ಆದರೆ ಆಳಲೆಂದು ಇಲ್ಲಿ ಉಳಿದರು. ೧೭೬೫ರಲ್ಲಿ ಅಧಿಕಾರವನ್ನು ಈಸ್ಟ್ ಇಂಡಿಯಾ ಕಂಪನಿಗೆ ವರ್ಗಾಯಿಸಲಾಯಿತು. ಕಾಲಾನಂತರದಲ್ಲಿ ಅದನ್ನು ಕ್ರಮೇಣ ಒಂದು ಸಂಸತ್ತಿನ ಅಧಿಕಾರಕ್ಕೆ ವಶಪಡಿಸಲಾಯಿತು. ಕೊನೆಗೆ ಸಂಸತ್ತೇ ಅದರ ಸ್ಥಾನವನ್ನು ಆಕ್ರಮಿಸಿತು. ಅದು ಇಲ್ಲಿಯವರೆಗೂ ಸೆಸಿಲ್ ರೋಡ್ಸ್ ಖಚಿತವಾಗಿ ಪ್ರತಿಪಾದಿಸಿದ ಪ್ರಖ್ಯಾತವಾದ ಸೂತ್ರದ ಪ್ರಕಾರ ಮುಂದುವರಿದುಕೊಂಡೇ ಬಂದಿದೆ - ಅದು ಸಾರ್ವಭೌಮತ್ವ ಮತ್ತು ಲೋಕೋಪಕಾರ ಪ್ಲಸ್ ಶೇ.೫ ಎಂಬ ಮೂಲಭೂತ ಸೂತ್ರ. ಆ ಸೂತ್ರದ ಮೇಲೆ ಅದು ಕೆಲಸ ಮಾಡಿತು. ಆದರೆ ಮೊದಲಿನಿಂದಲೂ ಬ್ರಿಟಿಷರ ಆಳ್ವಿಕೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ೧೮೮೫ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದಾಗ ಈ ಎಲ್ಲ ಪ್ರತಿಭಟನೆಗಳು ಏಕಮುಖವಾದವು. ಮಹಾತ್ಮ ಗಾಂಧಿ ಅವರ ಆಗಮನದವರೆಗೂ ಅದು ಸೌಮ್ಯವಾದ ವಿಧಾನಗಳನ್ನು ಅನುಸರಿಸಿತು. ಮಹಾತ್ಮ ಗಾಂಧಿ ಬಂದ ಅನಂತರ ಅದು ಆಕ್ರಮಣಶೀಲವೂ ಮತ್ತು ಚಲನಶೀಲವೂ ಆಯಿತು. ೧೯೩೦ರಲ್ಲಿ ಲಾಹೋರಿನಲ್ಲಿ ಭಾರತದ ಸ್ವಾತಂತ್ರ್ಯದ ನಿರ್ಣಯವನ್ನು ಅಂಗೀಕರಿಸಲಾಯಿತು. ಇಂದು ನಾವು ಆ ನಿರ್ಣಯವನ್ನು ಕಾರ್ಯಗತಗೊಳಿಸಲು ಇಲ್ಲಿದ್ದೇವೆ. ಬ್ರಿಟಿಷರು ಮೊದಲಿನಿಂದ ಕೊನೆಯವರೆಗೂ ಪ್ರಯೋಗಿಸಿದ್ದರು. "ನಾವು ಬ್ರಿಟಿಷರು ಶಾಶ್ವತ ತತ್ವಗಳನ್ನು ಹೊಂದಿಲ್ಲ, ನಾವು ಶಾಶ್ವತ ಆಸಕ್ತಿಗಳನ್ನು ಮಾತ್ರ ಹೊಂದಿದ್ದೇವೆ." ಎಂದು ಹೇಳಿದವರು ಲಾರ್ಡ್ ಪಾಮರ್‌ಸ್ಟನ್. ಅವರು ಯಾವುದೇ ಒಂದು ನಿರ್ದಿಷ್ಟವಾದ ಕ್ರಿಯಾವಿಧಾನವನ್ನು ಒಪ್ಪಿಕೊಂಡರೆಂದರೆ ಅದು ಬುದ್ಧಿಪೂರ್ವಕ ಅಧಿಕಾರದ ಶರಣಾಗತಿಯಲ್ಲ ಎಂದು ನೀವು ತೆಗೆದುಕೊಳ್ಳಬಹುದು. ಆದರೆ ಅದು ಪ್ರಕರಣದ ಐತಿಹಾಸಿಕ ಅಗತ್ಯಗಳಿಗೆ ಪ್ರತಿಕ್ರಿಯೆಯಾಗಿರುತ್ತದೆ. ಅಸಂತುಷ್ಟಿಯು ಉಲ್ಬಣಿಸುತ್ತಿದ್ದಂತೆ ಅವರು ನಮಗೆ ಮಾರ್ಲೆ-ಮಿಂಟೊ ಸುಧಾರಣೆಗಳನ್ನು ಕೊಟ್ಟರು, ಮತ್ತು ಕೋಮುವಾರು ಮತದಾರರ ಸಮುದಾಯ ಪದ್ಧತಿಯನ್ನು ಜಾರಿಗೆ ತಂದರು. ಈ ಕೋಮುವಾರು ಮತದಾರರ ಸಮುದಾಯದ ಉದ್ದೇಶವು ಜನರನ್ನು ದೂರ ದೂರ ಇಡುವುದೇ ಆಗಿತ್ತು. ಸ್ಥಳೀಯ ಅಧಿಕಾರಿಗಳು ಕೋಮುವಾರು ಮತದಾರರ ಸಮುದಾಯದೊಳಗೆ ತೂರಿಕೊಂಡರೆ ಅವರ ಮೇಲೆ ಇಟ್ಟಿರುವ ನಂಬಿಕೆಗೆ ದ್ರೋಹ ಬಗೆದಂತೆ ಎಂದು ಬ್ರಿಟನ್ ಉನ್ನತ ಬುದ್ಧಿಮತ್ತೆಯು ಉಪದೇಶಿಸಿತ್ತು. ಜನಸಮುದಾಯದೊಳಕ್ಕೆ ಅವರು ವಿಷದ ಚುಚ್ಚುಮದ್ದನ್ನು ಚುಚ್ಚಿದ್ದರು. ಒಂದು ಪಕ್ಷ ಅದನ್ನು ತೆಗೆಯಲೇಬೇಕೆಂದಿದ್ದರೆ ಅಂತರ್ಯುದ್ಧದ ಬೆಲೆ ತೆರಬೇಕಾಗಿತ್ತು. ಈ ನಿರೀಕ್ಷೆಗಳು ಹೇಗೆ ಇಂದು ಸಾಕಾರಗೊಳ್ಳುತ್ತಿವೆ ಎನ್ನುವುದು ನಮಗೆ ಗೊತ್ತು. ಅನಂತರ ನಮಗೆ ಮಾಂಟ್‌ಫೋರ್ಡ್ ಸುಧಾರಣೆಗಳು ಬಂದವು ಮತ್ತು ಅನಂತರ ೧೯೩೫ರ ಕಾಯಿದೆ ಕ್ರಿಪ್ಸ್ ಪ್ರಸ್ತಾವಗಳು ಬಂದವು ಮತ್ತು ಈಗ ಕ್ಯಾಬಿನೆಟ್ ಪ್ಲಾನ್ ಬಂದಿದೆ. ಈ ವಿಚಾರವಾಗಿ ಚಕ್ರವರ್ತಿಯವರ ಸರ್ಕಾರದಿಂದ

ಬಂದಿರುವ ಇತ್ತೀಚಿನ ಹೇಳಿಕೆಯು ಮಾನವ ಸ್ವಭಾವವು ಹೇಗೆ ಸುಲಭವಾಗಿ ಅಧಿಕಾರವನ್ನು ಬಿಟ್ಟುಕೊಡುವುದಿಲ್ಲ ಎನ್ನುವುದನ್ನು ಸೂಚಿಸುತ್ತದೆ. (ಕೇಳಿ, ಕೇಳಿ!) ಒಂದು ಪಂಗಡದ ಜನರನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟುವುದು ಶ್ರೇಷ್ಠ ಜನರಿಗೆ ಯೋಗ್ಯವಲ್ಲ. ಇಲ್ಲಿ ಶಾಶ್ವತವಾಗಿ ಇರುತ್ತ ಈ ದೇಶ ಮತ್ತು ಗ್ರೇಟ್ ಬ್ರಿಟನ್ ನಡುವಣ ಸಂಬಂಧಗಳನ್ನು ಕಹಿಗೊಳಿಸುವುದು ತೀರ ಚಾಣಾಕ್ಷತನದ್ದಾಯಿತು. (ಕೇಳಿ, ಕೇಳಿ!). ಒಂದು ಕ್ರಿಯೆಯನ್ನು ಮಾಡಿದರೆ ಅದನ್ನು ಪರಮಾವಧಿ ಘನತೆಯಿಂದ ಮಾಡಬೇಕು ಎನ್ನುವುದನ್ನು ಬ್ರಿಟಿಷರು ಅರ್ಥಮಾಡಿಕೊಳ್ಳಬೇಕಾದ್ದು ಅಗತ್ಯವಾಗಿದೆ. ಆದಾಗ್ಯೂ ಭಾವೀ ಭಾರತಕ್ಕೆ ಒಂದು ಸಂವಿಧಾನವನ್ನು ರಚಿಸಲು ನಾವು ಇಲ್ಲಿ ಸೇರಿದ್ದೇವೆ. ಒಂದು ಸಂವಿಧಾನ ಎನ್ನುವುದು ಆ ದೇಶದ ಮೂಲಭೂತ ಕಾನೂನು ಆಗಿರುತ್ತದೆ. ಅದು ಅಲ್ಲಿನ ಜನರ ಕನಸುಗಳು ಮತ್ತು ತೀವ್ರವಾದ ಬಯಕೆಗಳನ್ನು, ಆದರ್ಶಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸಬೇಕು ಮತ್ತು ಅಭಿವ್ಯಕ್ತಿಸಬೇಕು. ಅದು ಎಲ್ಲರ ಒಪ್ಪಿಗೆಯನ್ನು ಆಧರಿಸಿರಬೇಕು ಮತ್ತು ಈ ಮಹಾನ್ ದೇಶಕ್ಕೆ ಸೇರಿದ ಎಲ್ಲ ಜನರ ಹಕ್ಕುಗಳನ್ನೂ ಗೌರವಿಸಬೇಕು.

ನಮ್ಮನ್ನು ದೂರ ದೂರವೇ ಇರಿಸಲಾಗಿದೆ. ಪರಸ್ಪರನ್ನು ಕಂಡುಕೊಳ್ಳುವುದು ಈಗ ನಮ್ಮ ಕರ್ತವ್ಯವಾಗಿದೆ. ಈ ಸಂವಿಧಾನ ರಚನಾಸಭೆಯಿಂದ ಮುಸ್ಲಿಮ್ ಲೀಗ್‌ನ ಪ್ರತಿನಿಧಿಗಳು ವಿಮುಖರಾಗಿರುವುದಕ್ಕೆ ನಾವೆಲ್ಲ ವಿಷಾದಿಸುತ್ತೇವೆ-ನಿನ್ನೆ ಮತ್ತು ಮೊನ್ನೆ ಕೂಡ ಮಾತನಾಡಿದವರು ವಿಷಾದಿಸಿದ್ದರು. ಇದು ಕೇವಲ ತಾತ್ಕಾಲಿಕ ಎಂದು ನಾವು ಭಾವಿಸುತ್ತೇವೆ. ಏಕೆಂದರೆ ನಾವು ರಚಿಸುವ ಯಾವುದೇ ಸಂವಿಧಾನದ ಯಶಸ್ಸಿಗೆ ಅವರ ಸಹಕಾರವು ಸಂಪೂರ್ಣವಾಗಿ ಅಗತ್ಯ. ಆದರೆ ಈ ವಿಚಾರಗಳನ್ನು ಸಮೀಪಿಸುವಾಗ ನಮ್ಮ ನಿಲುವು ವಾಸ್ತವಿಕತೆಯದ್ದಾಗಿರಬೇಕು. ನಾವು ಯಾವುದರಿಂದ ನರಳುತ್ತಿದ್ದೇವೆಯೋ ಆ ಸಮಸ್ಯೆಗಳನ್ನು ತೆಗೆದುಕೊಳ್ಳಿ; ನಮ್ಮ ಹಸಿವು, ನಮ್ಮ ಬಡತನ, ನಮ್ಮ ರೋಗ, ನಮ್ಮ ಅಪೌಷ್ಟಿಕತೆ-ಇವು ಎಲ್ಲ ಎಲ್ಲರಲ್ಲೂ ಸಾಮಾನ್ಯವಾಗಿ ಕಂಡುಬರುತ್ತವೆ. ನಾವು ನರಳುತ್ತಿರುವ ಮಾನಸಿಕ ಕೇಡುಗಳನ್ನೇ ತೆಗೆದುಕೊಳ್ಳಿ- ಮಾನವನ ಘನತೆಯ ಹಾನಿ, ಮನಸ್ಸಿನ ಗುಲಾಮಗಿರಿ, ಸಂವೇದನಾಶಕ್ತಿಯನ್ನು ಕುಂಠಿತಗೊಳಿಸುವಿಕೆ ಮತ್ತು ಪರಾಧೀನತೆಯ ಅವಮಾನ- ಇವು ಎಲ್ಲರಲ್ಲೂ ಸಾಮಾನ್ಯವಾದ ಅಂಶಗಳಾಗಿವೆ; ಹಿಂದೂಗಳು ಅಥವಾ ಮುಸ್ಲಿಮರು, ರಾಜರು ಅಥವಾ ರೈತರು. ಸರಪಳಿಗಳನ್ನು ಚಿನ್ನದಿಂದಲೇ ಮಾಡಿರಬಹುದು ಆದರೆ ಅವು ನಮ್ಮನ್ನು ಬಂಧಿಸುವ ಸರಪಳಿಗಳೇ. ರಾಜರು ಕೂಡ ಈ ದೇಶದ ಗುಲಾಮರು ಎನ್ನುವುದನ್ನು ಅರಿತುಕೊಳ್ಳಬೇಕು. (ಕೇಳಿ, ಕೇಳಿ!): ಅವರಿಗೆ ಆತ್ಮಗೌರವದ ಸಾಕಷ್ಟು ಪರಿಚ್ಛಾನವಿದ್ದರೆ ಮತ್ತು ಸ್ವಲ್ಪ ಆತ್ಮವಿಶ್ಲೇಷಣೆಯನ್ನು ಪ್ರಯೋಗಿಸಿದರೆ ಅವರ ಸ್ವಾತಂತ್ರ್ಯ ಎಷ್ಟರಮಟ್ಟಿಗೆ ಸಂಕೋಲೆಯಿಂದ ಬಂಧಿತವಾಗಿದೆ ಎಂದು ಅವರಿಗೆ ಗೊತ್ತಾಗುತ್ತದೆ.

ಮತ್ತೆ, ಈ ಜನರು - ಹಿಂದೂಗಳಾಗಿರಲಿ ಅಥವಾ ಮುಸ್ಲಿಮರಾಗಿರಲಿ, ರಾಜರಾಗಿರಲಿ ಅಥವಾ ರೈತರಾಗಿರಲಿ-ಈ ಅಖಂಡ ದೇಶಕ್ಕೆ ಸೇರಿದವರಾಗಿದ್ದಾರೆ. ಭೂಮಿ ಮತ್ತು ಆಕಾಶ ಒಂದುಗೂಡಿ ಅವರು ಒಬ್ಬರಿಗೊಬ್ಬರು ಸೇರಿದವರಾಗಿರುವಂತೆ ಮಾಡಿವೆ. ಅದನ್ನು ಅವರು ಅಲ್ಲಗಳೆದರೆ, ಅವರ ಭಂಗಿ, ಮುಖಭಾವ, ಅವರ ಯೋಚನೆಯ ರೀತಿ ಅವರ ನಡವಳಿಕೆಯ ವಿಧಾನ ಇವುಗಳೆಲ್ಲ ಅವರ ಗುಟ್ಟನ್ನು ರಟ್ಟುಮಾಡುತ್ತವೆ. (ಕೇಳಿ, ಕೇಳಿ!). ನಾವು ಬೇರೆ ಬೇರೆ ರಾಷ್ಟ್ರೀಯತೆಗಳಿಗೆ ಸೇರಿದವರೆಂದು ಆಲೋಚಿಸಲು ನಮಗೆ ಸಾಧ್ಯವಾಗುವುದಿಲ್ಲ. ಇಡೀ ಒಂದು ಪೂರ್ವಿಕರ ಪರಂಪರೆಯೇ ನಮಗಿದೆ.

ಯಾವುದೇ ಸಂವಿಧಾನವನ್ನು ರಚಿಸುವಾಗ ಎಲ್ಲ ನಾಗರಿಕರೂ ತಮ್ಮ ಮೂಲಭೂತ ಹಕ್ಕುಗಳನ್ನು- ಶಿಕ್ಷಣ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳು-ತಮಗೆ ನೀಡಲಾಗಿದೆ ಎನ್ನುವುದನ್ನು ಮನದಟ್ಟು ಮಾಡಿಕೊಡುವುದು ಅತ್ಯಗತ್ಯವಾಗಿದೆ; ಸಾಂಸ್ಕೃತಿಕ ಸ್ವಯಮಾಧಿಕಾರವಿರುತ್ತದೆ; ಯಾರನ್ನೂ ದಮಿಸಲಾಗುವುದಿಲ್ಲ; ಅದು ಅಕ್ಷರಶಃ ಪ್ರಜಾಸತ್ತಾತ್ಮಕವಾದ ಸಂವಿಧಾನವಾಗಿರುತ್ತದೆ. ಅಲ್ಲಿ ನಾವು ರಾಜಕೀಯ ಸ್ವಾತಂತ್ರ್ಯದಿಂದ ಆರ್ಥಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಕಡೆಗೆ ಸಾಗುತ್ತೇವೆ. ಪ್ರತಿಯೊಬ್ಬ ವ್ಯಕ್ತಿಯೂ ಈ

ಮಹಾನ್ ದೇಶಕ್ಕೆ ಸೇರಿರುವುದಕ್ಕೆ ಹೆಮ್ಮೆ ಪಡಬೇಕು.

ಈ ಎಲ್ಲ ಸಂಗತಿಗಳನ್ನು ಬದಿಗಿಟ್ಟರೆ, ಒಂದು ರಾಷ್ಟ್ರವು ಒಂದು ಜನಾಂಗದ ಗುರುತು ಅಥವಾ ಭಾವನೆ ಅಥವಾ ಪೂರ್ವಿಕರ ನೆನಪುಗಳ ಮೇಲೆ ಅವಲಂಬಿಸಿರುವುದಿಲ್ಲ, ಆದರೆ ಅದು ನಮಗೆ ಸಾಗಿಬಂದಿರುವ ಶಾಶ್ವತವಾದ ಮತ್ತು ನಿರಂತರವಾದ ಜೀವನ ವಿಧಾನವನ್ನು ಅವಲಂಬಿಸಿರುತ್ತದೆ. ಅಂತಹ ಜೀವನ ವಿಧಾನವು ಈ ನಾಡಿನ ನಿಜ ಮಣ್ಣಿಗೆ ಸೇರಿದ್ದು. ಗಂಗೆಯ ನೀರು, ಹಿಮಾಲಯದ ಮಂಜು ಹೇಗೋ ಹಾಗೆ ಅದು ಈ ದೇಶಕ್ಕೆ ಸ್ಥಳಜನ್ಯವಾಗಿರುತ್ತದೆ. ನಮ್ಮ ನಾಗರಿಕತೆಯ ನಿಜಬೇರುಗಳು ಸಿಂಧೂ ಕಣಿವೆಯಿಂದ ಸಾಗಿ ಬಂದು ಇಂದಿನ ದಿನವನ್ನು ತಲಪಿವೆ. ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಅದೇ ಮಹಾನ್ ಸಂಸ್ಕೃತಿಯು ಪ್ರತಿನಿಧಿತವಾಗಿದೆ. ಈ ಎಲ್ಲ ಶತಮಾನಗಳ ಆದ್ಯಂತ ನಾವು ಗ್ರಹಣಶಕ್ತಿ ಮತ್ತು ದಾನಶೀಲತೆಯ ಆದರ್ಶದ ಪರವಾಗಿ ನಿಂತಿದ್ದೇವೆ.

೧೮೯೦ನೇ ಇಸವಿ ಮೇ ಒಂದನೇ ತಾರೀಖು ಅನಟೋಲ್ ಫ್ರಾನ್ಸ್ ಪ್ಯಾರಿಸ್‌ನ ಗ್ಯೆಮೆಟ್ ವಸ್ತುಸಂಗ್ರಹಾಲಯಕ್ಕೆ ಹೋದದ್ದು ನನಗೆ ನೆನಪಾಗುತ್ತದೆ. ಅಲ್ಲಿ ಮೌನ ಮತ್ತು ಸರಳತೆಯಲ್ಲಿ ಏಷ್ಯಾದ ದೇವತೆಗಳು ಅಸ್ತಿತ್ವದ ಗುರಿ, ಜೀವನದ ಅರ್ಥ, ಸರ್ಕಾರಗಳು ಮತ್ತು ಜನರು ಅರಸುತ್ತಿರುವ ಮೌಲ್ಯಗಳನ್ನು ಪ್ರತಿಫಲಿಸುತ್ತಿದ್ದವು. ಅನಂತರ ಅವರ ಕಣ್ಣು ಬುದ್ಧನ ವಿಗ್ರಹದ ಮೇಲೆ ಬಿತ್ತು. ಅನಟೋಲ್ ಫ್ರಾನ್ಸ್‌ಗೆ ದೇವರ ಮುಂದೆ ಮಾಡುವಂತೆ ಮೋಣಕಾಲುರಿ ಪ್ರಾರ್ಥನೆ ಮಾಡಬೇಕೆನ್ನಿಸಿತು. ಅಲ್ಲಿ ಬುದ್ಧ ಚಿರಯೌವನದಲ್ಲಿ, ವಿರಕ್ತ ವೇಷದಲ್ಲಿ ಪರಿಶುದ್ಧತೆಯ ಕಮಲದ ಮೇಲೆ ಕುಳಿತಿದ್ದಾನೆ. ಎರಡು ಬೆರಳುಗಳನ್ನು ಮೇಲೆತ್ತಿ ಇಡೀ ಮನುಕುಲಕ್ಕೇ ಒತ್ತಿ ಹೇಳುತ್ತಿದ್ದಾನೆ: ಗ್ರಹಣಶಕ್ತಿ ಮತ್ತು ದಾನಶೀಲತೆ, ವಿವೇಕ ಮತ್ತು ಪ್ರೀತಿ, ಪ್ರಾಣ ಮತ್ತು ಕರುಣೆಗಳನ್ನು ಬೆಳೆಸಿಕೊಳ್ಳಿ. ನಿಮಗೆ ತಿಳಿದುಕೊಳ್ಳುವ ಶಕ್ತಿ ಇದ್ದರೆ, ನಿಮಗೆ ಸಹಾನುಭೂತಿ ಇದ್ದರೆ ನೀವು ಈ ಜಗತ್ತಿನ ಸಮಸ್ಯೆಗಳನ್ನು ಗೆಲ್ಲಲು ಸಮರ್ಥರಾಗುತ್ತೀರಿ. ಅವನ ಮಹಾನ್ ಶಿಷ್ಯನಾದ ಅಶೋಕನು ತನ್ನ ಸಾಮ್ರಾಜ್ಯದಲ್ಲಿ ಎಲ್ಲ ಜನಾಂಗಗಳಿಗೆ ಸೇರಿದ ಮತ್ತು ಎಲ್ಲ ಧರ್ಮಗಳ ಜನರು ಇರುವುದನ್ನು ನೋಡಿ ಹೀಗೆಂದ-

“ಸಮವಾಯ ಏವ ಸಾಧುಃ.”

“ಸಾಮರಸ್ಯವೊಂದೇ ಸರ್ವ ಶ್ರೇಷ್ಠವಾದದ್ದು.”

ಭಾರತವು ಒಂದು ಸ್ವರಮೇಳ. ಒಂದು ವಾದ್ಯವೃಂದದಲ್ಲಿ ವಿವಿಧ ಸಂಗೀತವಾದನಗಳಿರುತ್ತವೆ. ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಗುಂಜನವನ್ನು ಹೊಂದಿರುತ್ತದೆ. ಎಲ್ಲವೂ ಸೇರಿ ಒಂದು ವಿಶಿಷ್ಟವಾದ ಸಂಗೀತವನ್ನು ನೀಡುತ್ತವೆ. ಈ ದೇಶವು ಸಮರ್ಥಿಸುವುದು ಈ ಬಗೆಯ ಒಂದು ಸಂಯೋಜನೆಯನ್ನು. ಅದು ಎಂದೂ ಪಾಷಂಡ ವಿಚಾರಣಾಧಿಕಾರಿಯ ವಿಧಾನಗಳನ್ನು ಅನುಮೋದಿಸಲಿಲ್ಲ. ಇಲ್ಲಿಗೆ ಬಂದು ಆಶ್ರಯವನ್ನು ಪಡೆದ ಪಾರ್ಸಿಗಳು ಅಥವಾ ಯೆಹೂದ್ಯರು ಅಥವಾ ಕ್ರೈಸ್ತರು ಅಥವಾ ಮುಸ್ಲಿಮರನ್ನು ತಮ್ಮ ಮತವನ್ನು ಬದಲಾಯಿಸಿಕೊಳ್ಳುವಂತೆ ಕೇಳಲಿಲ್ಲ ಅಥವಾ ಏಕರೂಪದ ಹಿಂದೂ ಮಾನವತೆ ಎಂದು ಕರೆಂಬಹುದಾದ ಸಂಗತಿಯಲ್ಲಿ ಮಗ್ನವಾಗಿ ಹೋಗಲಿಲ್ಲ. ಅದು ಎಂದೂ ಹೀಗೆ ಮಾಡಲಿಲ್ಲ. “ಬದುಕು ಬದುಕಲು ಬಿಡು” - ಅದು ಈ ದೇಶದ ಮನೋಭಾವನೆಯಾಗಿದೆ. ನಾವು ಆ ಮನೋಭಾವನೆಗೆ ನಿಷ್ಠರಾಗಿದ್ದರೆ, ಆ ಆದರ್ಶವು ಕಳೆದ ಐದಾರು ಸಾವಿರ ವರ್ಷಗಳಿಂದ ನಮ್ಮ ಸಾಂಸ್ಕೃತಿಕ ಭೂದೃಶ್ಯದ ಮೇಲೆ ಪ್ರಭಾವ ಬೀರಿದ್ದರೆ ಮತ್ತು ಇನ್ನೂ ಕ್ರಿಯಾಶೀಲವಾಗಿದ್ದರೆ, ಇಂದು ನಾವು ಎದುರಿಸುತ್ತಿರುವ ಬಿಕ್ಕಟ್ಟನ್ನು, ನಮ್ಮ ಹಿಂದಿನ ಇತಿಹಾಸದಲ್ಲಿ ಕಂಡ ಅನೇಕ ಇತರ ಬಿಕ್ಕಟ್ಟುಗಳಂತೆ, ಸೋಲಿಸಲಾಗುತ್ತದೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ.

ಆತ್ಮಹತ್ಯೆಯು ಅತ್ಯಂತ ದೊಡ್ಡ ಪಾಪ. ನಿಮ್ಮನ್ನೇ ನೀವು ಕೊಂದುಕೊಳ್ಳುವುದು, ನಿಮಗೇ ದ್ರೋಹ

ಮಾಡಿಕೊಳ್ಳುವುದು, ಪ್ರಾಪಂಚಿಕ ಸುಖಕ್ಕಾಗಿ ನಿಮ್ಮ ಆಧ್ಯಾತ್ಮಿಕ ಸಂಪತ್ತನ್ನು ಬದಲಿ ವ್ಯಾಪಾರ ಮಾಡುವುದು, ನಿಮ್ಮ ಆತ್ಮದ ಬೆಲೆ ತೆತ್ತು ನಿಮ್ಮ ದೇಹವನ್ನು ಸಂರಕ್ಷಿಸಿಕೊಳ್ಳಲು ಪ್ರಯತ್ನಿಸುವುದು ಅತ್ಯಂತ ದೊಡ್ಡ ಪಾಪ. ಆದ್ದರಿಂದ ದೇಶವು ಯಾವ ಅತ್ಯುನ್ನತ ಆದರ್ಶಕ್ಕಾಗಿ ತಲೆ ಎತ್ತಿ ನಿಂತಿದೆಯೋ ಅದಕ್ಕೆ ನಾವೂ ತಲೆ ಎತ್ತಿ ನಿಂತರೆ, ಆಕ್ರಮಣಕಾರರ ಆಕ್ರಮಣಗಳನ್ನು ಮೀರಿ ನಿಂತ ಆದರ್ಶಗಳಿಗೆ, ಈವರೆಗೆ ಲಕ್ಷ್ಯ ಕೊಡದಿದ್ದ ಜಗತ್ತು ಯಾವ ಆದರ್ಶಗಳಿಗೆ ತನ್ನ ಗಮನವನ್ನು ಹರಿಸುತ್ತಿದೆಯೋ ಅಂತಹ ಆದರ್ಶಗಳನ್ನು ನಾವು ಸಾಧಿಸಲು ಸಾಧ್ಯವಾದರೆ, ವಿದೇಶಿ ಆಳ್ವಿಕೆಯನ್ನು ಸೋಲಿಸಲು ನಮಗೆ ಬೆಂಬಲ ನೀಡಿದ ಆ ಜ್ವಾಲೆಯು, ಒಗ್ಗಟ್ಟಿನಿಂದ ಕೂಡಿದ ಮತ್ತು ಮುಕ್ತವಾದ ಭಾರತವನ್ನು ನಿರ್ಮಿಸಲು ನಮ್ಮ ಪ್ರಯತ್ನಗಳಿಗೆ ಪ್ರಚೋದನೆಯನ್ನು ನೀಡುತ್ತದೆ.

ನಮ್ಮ ತಾತ್ಕಾಲಿಕ ಅಧ್ಯಕ್ಷರಾದ ಡಾ. ಸಚ್ಚಿದಾನಂದ ಸಿನ್ಹ ಮತ್ತು ನಮ್ಮ ಶಾಶ್ವತ ಅಧ್ಯಕ್ಷರಾದ ಡಾ. ರಾಜೇಂದ್ರ ಪ್ರಸಾದ್ ಇಬ್ಬರೂ ಬಿಹಾರದಿಂದ ಬಂದಿರುವುದು ಕೇವಲ ಆಕಸ್ಮಿಕವಲ್ಲ. ಅವರು ಇಬ್ಬರೂ 'ವಿಹಾರ'ದ ಚೈತನ್ಯದಿಂದ ಗರ್ಭಿತರಾಗಿದ್ದಾರೆ. ಅದಂದರೆ ಅಜೇಯವಾದ ಸಜ್ಜನಿಕೆ. ಭಾರತದ ದೈವೋಕ್ತಶಾಸ್ತ್ರ ಮಹಾಭಾರತ ಹೀಗೆ ಹೇಳುತ್ತದೆ.

“ಮೃದುನಾ ದಾರುಣಮ್ ಹಂತಿ  
ಮೃದೂನಾ ಹಂತಿ ಅದಾರುಣಮ್  
ನಾಸಧ್ಯಾಮ್ ಮೃದೂನಾ ಕಿಂಚಿತ್  
ತಸ್ಮಾತ್ ತೀಕ್ಷ್ಣತರಮ್ ಹಿ ಮೃದುತ್ವಂ”

ಮೃದುತ್ವವು ಅತ್ಯಂತ ಕಠಿಣವಾದುದನ್ನೂ ಗೆಲ್ಲಬಲ್ಲದು; ಅದು ಅತ್ಯಂತ ಮೃದುವಾದುದನ್ನೂ ಗೆಲ್ಲಬಲ್ಲದು. ಮೃದುತ್ವಕ್ಕೆ ಗೆಲ್ಲಲು ಅಸಾಧ್ಯವಾದದ್ದು ಯಾವುದೂ ಇಲ್ಲ. ಆದ್ದರಿಂದ ನಾವು ಹೊಂದಬಹುದಾದ ಅತ್ಯಂತ ಜೊಪಾದ ಆಯುಧವೆಂದರೆ ಮೃದುತ್ವ.

ಮೃದುತ್ವ ಸಜ್ಜನಿಕೆ-ಅದು ಅತ್ಯುನ್ನತ ಮಾದರಿಯ ವಿರೋಧವನ್ನೂ ಬಳಲಿಸುವಂತಹ ಮಹಾನ್ ಆಯುಧ. ನಾವು ಅದಕ್ಕೆ ಸತ್ಯನಿಷ್ಠರಾಗಿಲ್ಲ. ನಾವು ನಮ್ಮ ಲಕ್ಷಾಂತರ ಸಹಜೀವಿಗಳಿಗೆ ದ್ರೋಹ ಮಾಡಿದ್ದೇವೆ ಮತ್ತು ಅಪರಾಧ ಮಾಡಿದ್ದೇವೆ. ನಮ್ಮ ಹಿಂದಿನ ಎಲ್ಲ ಅಪರಾಧಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಇದು ಸಕಾಲ. ಇದು ನ್ಯಾಯ ಸಲ್ಲಿಸುವುದು ಅಥವಾ ದಾನ ನೀಡುವುದು ಅಲ್ಲ, ಇದು ಪ್ರಾಯಶ್ಚಿತ್ತ- ಅದನ್ನು ಹಾಗೆ ಕರೆಯಲು ನಾನು ಬಯಸುತ್ತೇನೆ.

ಡಾ. ರಾಜೇಂದ್ರ ಪ್ರಸಾದ್ ಅವರಲ್ಲಿ ಈ ಮೃದುತ್ವದ ಚೈತನ್ಯವು ಸಾಕಾರಗೊಂಡಿರುವುದನ್ನು ನಾವು ನೋಡಬಹುದು. (ಹರ್ಷೋದ್ಗಾರ). ಅವರು ಸದ್ಗುಣದ ನಿಧಿ. ಅವರಿಗೆ ಅಪಾರವಾದ ತಾಳ್ಮೆ ಮತ್ತು ಧೈರ್ಯ ಇವೆ. ಅವರು ಯಾತನೆಯನ್ನು ಅನುಭವಿಸಿದ್ದಾರೆ. ಈ ವರ್ಷ ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಅರವತ್ತನೆಯ ವರ್ಷವಾಗಿರುವಂತೆ ಸಂವಿಧಾನ ರಚನಾಸಭೆಯ ಪ್ರಾರಂಭದ ವರ್ಷವೂ ಆಗಿರುವುದು ಕೇವಲ ಆಕಸ್ಮಿಕವಲ್ಲ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ಈ ದಿನದ ಅರುಣೋದಯಕ್ಕಾಗಿ ಶ್ರಮಿಸಿದ ಮತ್ತು ಕಷ್ಟಗಳನ್ನು ಅನುಭವಿಸಿದ ಆ ಎಲ್ಲ ಮಹಾನ್ ಚೇತನಗಳನ್ನು ನಾವು ನೆನೆಯಬೇಕು. ಸಾವಿರಾರು ಜನ ಪ್ರಾಣಾರ್ಪಣೆ ಮಾಡಿದರು. ಇನ್ನೂ ಅನೇಕ ಸಾವಿರ ಜನ ನಷ್ಟ ಸೆರೆಮನೆವಾಸ ಮತ್ತು ಗಡೀಪಾರನ್ನು ಅನುಭವಿಸಿದರು. ಅವರ ಯಾತನೆಯೇ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಎಂಬ ಈ ಬೃಹತ್ ಸೌಧಕ್ಕೆ ಸಿಮೆಂಟು ಗಾರೆ ಹಾಕಿ ಕಟ್ಟಿ ನಿಲ್ಲಿಸಿತು. (ಕೇಳಿ, ಕೇಳಿ!). ನಾವು ಅವರೆಲ್ಲರನ್ನೂ ನೆನೆಯಬೇಕು. ರಾಜೇಂದ್ರ ಪ್ರಸಾದರು ಭಾರತದ ಮತ್ತು ಕಾಂಗ್ರೆಸ್‌ನ ಯಾತನೆಯನ್ನನುಭವಿಸುತ್ತಿರುವ ಸೇವಕ. ದೇಶವು ಯಾವ ಚೈತನ್ಯದ ಪರವಾಗಿದೆಯೋ ಅದರ ಸಾಕಾರ ರೂಪ ಅವರು. ನನ್ನ ಒಂದೇ ಹಾರೈಕೆಯೆಂದರೆ, ಸಿಂಘೂ ನಾಗರಿಕತೆಯ

ಶಿವನ ವಿಗ್ರಹದಿಂದ ಹರಿದು ಮಹಾತ್ಮ ಗಾಂಧಿ ಮತ್ತು ಡಾ. ರಾಜೇಂದ್ರ ಪ್ರಸಾದ್ ವರೆಗೂ ಬಂದ ಮಧುರ ಬಾಂಧವ್ಯ, ಸಾಮರಸ್ಯ ಮತ್ತು ಸಾಂಗತ್ಯದ ಚೇತನವು ನಮ್ಮ ಪ್ರಯತ್ನಗಳಿಗೆ ಸ್ಫೂರ್ತಿದಾಯಕವಾಗಲಿ.

(ಚಪ್ಪಾಳೆ).

ಶ್ರೀ ಶ್ರೀಪ್ರಕಾಶ (ಸಂಯುಕ್ತ ಪ್ರಾಂತ್ಯಗಳು : ಸಾಮಾನ್ಯ) : ಯಾರು ಅಧ್ಯಕ್ಷರು ಎಂದು ನಾನು ತಿಳಿದುಕೊಳ್ಳಬಹುದು?

ಮಾನ್ಯ ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ) : ನಾನೇ ಅಧ್ಯಕ್ಷ.

ಗೌರವಾನ್ವಿತ ದಿವಾನ್ ಬಹಾದೂರ್ ಸರ್ ಎನ್. ಗೋಪಾಲಸ್ವಾಮಿ ಅಯ್ಯಂಗಾರ್ (ಮದ್ರಾಸ್ : ಸಾಮಾನ್ಯ) : ಮಾನ್ಯ ಅಧ್ಯಕ್ಷರೆ, ಈ ಸಭೆಗೆ ಶಾಶ್ವತ ಅಧ್ಯಕ್ಷರಾಗಿ ಸರ್ವಾನುಮತದಿಂದ ಚುನಾಯಿತರಾದ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ನನ್ನ ಕಿರು ಅಭಿನಂದನೆಯನ್ನು ಸಲ್ಲಿಸಲು ಬಯಸುತ್ತೇನೆ. ಇಂಗ್ಲಿಷ್ ಭಾಷೆಯಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ವಾಗ್ಮಿಗಳಲ್ಲಿ ಒಬ್ಬರಾದ ನನ್ನ ಸ್ನೇಹಿತರಾದ ಸರ್ ಎನ್. ರಾಧಾಕೃಷ್ಣನ್ ಅವರ ವಾಗ್ಮ್ಯವಿರಿಯ ಅನಂತರ ನನ್ನ ಅಭಿನಂದನೆಯು ನೀರಸವಾಗಿ ಕೇಳಬಹುದು ಎಂದು ಭಾವಿಸುತ್ತೇನೆ.

ಡಾ. ರಾಜೇಂದ್ರ ಪ್ರಸಾದ್ ಅವರ ಚುನಾವಣೆಯು ಈ ಸಭೆ ಮತ್ತು ಇಡೀ ದೇಶ ಅವರಲ್ಲಿ ಇರಿಸಿರುವ ಧಾರಾಳವಾದ ದೃಢವಿಶ್ವಾಸದ ಪರಮೋಚ್ಚ ದ್ಯೋತಕವಾಗಿದೆ. ಇದು ಅವರಿಗೆ ಸಂದ ಗೌರವವಲ್ಲ. ನಾವು ಅವರಿಗೆ ನೀಡಿರುವ ಆಹ್ವಾನವನ್ನು ಅಂಗೀಕರಿಸುವ ಮೂಲಕ ವಾಸ್ತವವಾಗಿ ಅವರೇ ನಮಗೆ ಗೌರವ ಸಲ್ಲಿಸಿದ್ದಾರೆ. (ಹಾರ್ಮೋದ್ಗಾರ). ಆದ್ದರಿಂದ ಈ ಸಭೆಯ ಶಾಶ್ವತ ಅಧ್ಯಕ್ಷರ ಪೀಠವನ್ನು ಸ್ವೀಕರಿಸಲು ಅವರು ನಮ್ಮ ಒತ್ತಾಯವನ್ನು ಒಪ್ಪಿಕೊಂಡಿದ್ದರಿಂದ ನಿಜವಾಗಿ ನಮಗೆ ನಾವೇ ಅಭಿನಂದಿಸಿಕೊಳ್ಳಬೇಕು.

ಡಾ. ರಾಜೇಂದ್ರ ಪ್ರಸಾದ್ ಅವರು ಬಹಳ ಗುರುತರವಾದ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದಾರೆ. ಅವರ ಜೀವನವು ಮುಡಿಪಾಗಿಟ್ಟ ಜೀವನವಾಗಿದೆ. ದೇಶದ ಸೇವೆಗಾಗಿ ಮುಡಿಪಾಗಿಟ್ಟ ಜೀವನ-ಅನನ್ಯವಾದ ತ್ಯಾಗದಿಂದ ಅದು ಪವಿತ್ರೀಕರಣಗೊಂಡಿದೆ. ಅವರ ಅಪಾರ ವಿದ್ವತ್ತು, ಗಹನವಾದ ಪಾಂಡಿತ್ಯ, ಜನ ಮತ್ತು ಸಂಗತಿಗಳನ್ನು ಕುರಿತ ವ್ಯಾಪಕವಾದ ತಿಳಿವಳಿಕೆಗಳನ್ನು ಕುರಿತು ನಾನು ಮಾತಾಡಬೇಕಾದ ಅಗತ್ಯವಿಲ್ಲ. ಅವರು ಈಗ ಕೈಗೊಂಡಿರುವ ಕಾರ್ಯಕ್ಕೆ ಈ ಗುಣಗಳು ಅಸಾಧಾರಣವಾಗಿ ಸರಿಹೊಂದುತ್ತವೆ. ಖಂಡಿತವಾಗಿಯೂ ಅವರಿಗೆ ಎದುರಾಗುವ ಅನೇಕ ದಿಗ್ಭ್ರಮೆಗೊಳಿಸುವಂತಹ ಮತ್ತು ಜಟಿಲವಾದ ಸಮಸ್ಯೆಗಳನ್ನು ಪರಿಹರಿಸಲು ಈ ಎಲ್ಲ ಸಾಧನಗಳನ್ನು ಅವರು ನಿಯೋಜಿಸಿಕೊಳ್ಳಬೇಕಾಗುತ್ತದೆ. ಅವರನ್ನು ವೈಯಕ್ತಿಕವಾಗಿ ನಾನು ಬಲ್ಲೆ. ಕಳೆದ ಕೆಲವು ದಿನಗಳಿಂದಷ್ಟೇ ನಿಕಟವಾಗಿ ಅವರ ವೈಯಕ್ತಿಕ ಸಂಪರ್ಕಕ್ಕೆ ಬಂದಿದ್ದೇನೆ. ಈ ಹಿಂದೆ ಅವರನ್ನು ಪರಿಚಯ ಮಾಡಿಕೊಂಡಿಲ್ಲವಲ್ಲ ಮತ್ತು ಈಗಿಂತ ನಿಕಟವಾಗಿ ತಿಳಿದುಕೊಂಡಿಲ್ಲವಲ್ಲ ಎಂದು ನನಗೆ ವ್ಯಸನವಾಗುತ್ತಿದೆ. ಆದರೆ ಅವರನ್ನು ಕುರಿತು ನನಗೆ ತಿಳಿದಿತ್ತು. ಅವರನ್ನು ಕುರಿತು ನಾನು ಓದಿದ್ದೆ. ಕಳೆದ ಕೆಲವು ದಿನಗಳಿಂದ ಅವರನ್ನು ನಾನು ನೋಡುತ್ತಿದ್ದೇನೆ. ನಾನು ಸಾಕಷ್ಟು ನೋಡಿ ಮನವರಿಕೆ ಮಾಡಿಕೊಂಡಿರುವುದೇನೆಂದರೆ ಅವರ ಮೆದುಳು ಮತ್ತು ಜ್ಞಾನದ ಎಲ್ಲ ಮಹಾನ್ ಗುಣಗಳು ಅವರ ದೇಶವಾಸಿಗಳ ಗೌರವ ಮತ್ತು ಮೆಚ್ಚುಗೆಗೆ ಪಾತ್ರವಾಗಿವೆ ಮತ್ತು ಮುಂದೂ ಪಾತ್ರವಾಗಲಿವೆ. ಸಮುದಾಯ, ವರ್ಗ, ಮತಗಳೆಂಬ ಭೇದಭಾವವಿಲ್ಲದೆ ತನ್ನ ದೇಶವಾಸಿಗಳ ಪ್ರೀತಿಯನ್ನು ಸಂಪಾದಿಸಲು ಅವರು ಹೊಂದಿರುವ ಅದ್ವಿತೀಯವಾದ ಹಿಡಿತ ಯಾವುದು ಎಂದರೆ ಅದು ಅವರ ಸರ್ವೋನ್ನತವಾದ ಮಾನವೀಯ ಗುಣಗಳು. ಉದಾಹರಣೆಗೆ, ಅವರ ಜನ್ಮಸಿದ್ಧವಾದ ಕರುಣೆ, ಸಮಸ್ಯೆಗಳನ್ನು ಸಮೀಪಿಸುವ ಅವರ ರೀತಿ; ವಿವಾದಗಳಲ್ಲಿ ಜನರು ಉದ್ರೇಕ ಮತ್ತು ಕೋಪಕ್ಕೆ ತುತ್ತಾದಾಗ ಅವರನ್ನು ಬಹುತೇಕ ಮೆಚ್ಚುಗೆಯಾಗುವ ರೀತಿಯಲ್ಲಿ ನಿರಾಯುಧಗೊಳಿಸುತ್ತಾರೆ. ಅವರ ಮೃದು ಮಾತುಗಳು ಕೋಪವನ್ನು ಬೇರೊಂದು ಕಡೆಗೆ ತಿರುಗಿಸುತ್ತವೆ,

ಅವರು ಮನಃಪೂರ್ವಕವಾಗಿ, ಪ್ರಾಯಃ ಸ್ವಲ್ಪ ಹಿಂಜರಿಕೆಯ ಅನಂತರ, ಕೈಗೆತ್ತಿಕೊಂಡಿರುವ ಕೆಲಸದ ಯಶಸ್ಸಿಗೆ ಕೊಡುಗೆ ನೀಡುವಲ್ಲಿ ಇವು ಅಮೂಲ್ಯವಾದ ಸಂಪತ್ತುಗಳಾಗಿವೆ.

ಅಧ್ಯಕ್ಷ ಸ್ಥಾನಕ್ಕೆ ಅವರ ಚುನಾವಣೆಯ ಅನಂತರ, ಸಂವಿಧಾನ ರಚನಾಸಭೆಯು ತನ್ನ ಮಹತ್ವಪೂರ್ಣ ಜೀವನಪಥದಲ್ಲಿ ನಿಜವಾಗಿಯೂ ಕಾರ್ಯಾರಂಭ ಮಾಡಿದೆ ಎಂದು ಹೇಳಬಹುದು. ಅದು ತನ್ನ ಪೂರ್ಣ ಕಾರ್ಯವನ್ನು ಸಾಧಿಸುವ ಮೊದಲು ಸನ್ನಿವೇಶಗಳು ಮತ್ತು ಅಡಚಣೆಗಳನ್ನು ಖಂಡಿತವಾಗಿಯೂ ಎದುರಿಸಬೇಕಾಗುತ್ತದೆ. ಡಾ. ರಾಜೇಂದ್ರ ಪ್ರಸಾದ್ ಅವರಂತಹ ಅನನ್ಯವಾಗಿ ಅಣಿಯಾಗಿರುವ ವ್ಯಕ್ತಿಯ ಸಾಮರ್ಥ್ಯವನ್ನು ಕೂಡ ಅವು ಪರೀಕ್ಷಿಸುತ್ತವೆ. ಅವರು ನಿಸ್ಸಂಶಯವಾಗಿ ಅವುಗಳನ್ನೆಲ್ಲ ಗೆಲ್ಲುತ್ತಾರೆ. ಅವರು ಗೆಲ್ಲುತ್ತಾರೆ ಎಂದು ನಮಗೆ ಪೂರ್ಣ ವಿಶ್ವಾಸವಿದೆ. ಸಹಜವಾಗಿಯೇ ಈ ಸಭೆಯ ಘನತೆ ಮತ್ತು ಗೌರವಗಳನ್ನು ಹಾಗೂ ಅದರ ಸದಸ್ಯರ ಹಕ್ಕುಗಳನ್ನು ಅವರು ಕಾಪಾಡುತ್ತಾರೆ-ಅದನ್ನು ಹೇಳಬೇಕಾಗಿಯೇ ಇಲ್ಲ. ಆದರೆ ಅವರ ಕಾರ್ಯಗಳೆಲ್ಲ ಅತ್ಯಂತ ಗುರುತರವಾದದ್ದೆಂದರೆ, ಈ ಸಭೆಯ ಪರಮಾಧಿಕಾರವನ್ನು ದುರ್ಬಲಗೊಳಿಸುವ ಅಥವಾ ಹೆರೆದುಹಾಕುವ ಪ್ರತ್ಯಕ್ಷವಾದ ಅಥವಾ ಪರೋಕ್ಷವಾದ ಎಲ್ಲ ಪ್ರಯತ್ನಗಳನ್ನು ಸೋಲಿಸುವುದು. ಈ ಸಭೆಯು ತನ್ನ ಮೇಲೆ ಹೊತ್ತುಕೊಂಡಿರುವ ಕಾರ್ಯವನ್ನು ಕುರಿತ ವ್ಯವಹಾರವನ್ನು ವಿಸ್ತಾರವಾಗಿ ಚರ್ಚಿಸಲು ನನಗೆ ಇದು ಸಕಾಲವಲ್ಲ. ಅದು ಅಕ್ಷರಶಃ ಪರಮಾಧಿಕಾರವನ್ನು ಹೊಂದಿದೆ. ಪ್ರಸ್ತುತ ಭಾರತ ಸರ್ಕಾರವು ಒಂದು ಸಾಧನೋಪಾಯವನ್ನು ಅನುಸರಿಸಿ ಅದರ ಸದಸ್ಯರನ್ನು ಒಟ್ಟುಗೂಡಿಸಿದೆ ಎನ್ನುವುದು ಅದರ ಪರಮಾಧಿಕಾರವನ್ನು ಕುಂಠಿತಗೊಳಿಸುವುದಿಲ್ಲ. (ಕೇಳಿ, ಕೇಳಿ!). ಈ ಸಭೆಯ ಕಾರ್ಯವು, ಕ್ಯಾಬಿನೆಟ್ ಮಿಷನ್ (ಸಂಪುಟ ನಿಯೋಗ) ತನ್ನ ಹೇಳಿಕೆಯಲ್ಲಿ ಅಖಿಲ ಭಾರತ ಸಂವಿಧಾನವನ್ನು 'ಚುಕ್ಕೆ ಮಾಡುವುದು' ಎಂಬ ಅಷ್ಟೇನೂ ನಯವಿಲ್ಲದ ಮಾತಿನಲ್ಲಿ ಹೇಳಿರುವ ರೀತಿಯಲ್ಲ. ಅಖಿಲ ಭಾರತವೆಂದರೆ ಒಕ್ಕೂಟವಷ್ಟೇ ಅಲ್ಲದೆ ಘಟಕಗಳೂ ಸೇರುತ್ತವೆ. ಈ ಸಭೆ ಮತ್ತು ಅದರ ವಿಭಾಗಗಳು ನಿರ್ಧರಿಸಿದರೆ, ಯಾವುದಾದರೂ ಗುಂಪುಗಳಿದ್ದರೆ ಅವುಗಳನ್ನು ಕೂಡ ರಚಿಸಬೇಕು.

ಸಂಪುಟ ನಿಯೋಗದ ಹೇಳಿಕೆಯು ಈ ಸಭೆಯ ಸಂವಿಧಾನದ ಕಾನೂನು ಎಂದು ನಾನು ವರ್ಣಿಸಬೇಕಾಗುತ್ತದೆ. ಆ ಸಂವಿಧಾನದ ಲೇಖಕರು ಚಕ್ರವರ್ತಿಯ ಸರ್ಕಾರದ ಮೂವರು ಸದಸ್ಯರು ಎಂಬ ಕಾರಣಕ್ಕಾಗಿ ತನ್ನ ಪ್ರಾಮಾಣ್ಯವನ್ನು ಪಡೆದುಕೊಳ್ಳುವುದಿಲ್ಲ, ಬದಲಿಗೆ ಅಲ್ಲಿ ಮಾಡಿರುವ ಪ್ರಸ್ತಾವಗಳು ಈ ದೇಶದ ಜನರಿಂದ ಸಮ್ಮತಿಯನ್ನು ಪಡೆದುಕೊಂಡಿವೆ ಎಂಬ ಕಾರಣಕ್ಕಾಗಿ ಆ ಹೇಳಿಕೆಯಲ್ಲಿ ಸೂಚಿತವಾಗಿರುವಂತೆ ಈ ಸಭೆಯ ಅಧಿಕಾರಗಳಲ್ಲಿನ ಯಾವುದೇ ಪರಿಮಿತಿಗಳು ಹೀಗೆ ಸ್ವಯಂ ವಿಧಿಸಿಕೊಂಡವು-ಈ ಸಭೆಯ ಮೇಲೆ ನಾವೇ ವಿಧಿಸಿಕೊಂಡವು; ಮತ್ತು ದಾಖಲೆ ಹಾಗೂ ಅದರ ಲೇಖಕರು ಅನಂತರ ಮಾಡಿದ ವ್ಯಾಖ್ಯಾನ ಸ್ಪಷ್ಟ ಪಡಿಸಿರುವುದೇನೆಂದರೆ, ಈ ಸಭೆಗೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂವಿಧಾನ ರಚನಾ ಅಧಿಕಾರ, ಆ ದಾಖಲೆಯಲ್ಲಿ ಏನಿದೆಯೋ ಅದನ್ನು ಬದಲಾಯಿಸುವ ಅಥವಾ ಹೊಸದನ್ನು ಸೇರಿಸುವ ಅಧಿಕಾರ, ಅದರ ಮೂಲಭೂತ ಅಂಶಗಳೆಂದು ಯಾವುದನ್ನು ಘೋಷಿಸಲಾಗಿದೆಯೋ ಅದನ್ನು ಕೈಬಿಡದಿರುವ ಅಧಿಕಾರ ಇವೆ.

ಈ ಸಭೆಯ ಸಂವಿಧಾನದ ಕಾನೂನು ನ್ಯಾಯಿಕ ಅಥವಾ ಇತರ ಯಾವುದೇ ಬಾಹ್ಯ ಪ್ರಾಧಿಕಾರದಲ್ಲೆ ನೆಲೆಸಿಲ್ಲ, ಅದರ ಉಪಬಂಧಗಳ ಯಾವುದೇ ವ್ಯಾಖ್ಯಾನದಲ್ಲೂ ಇಲ್ಲ. ಒಂದು ಸರಳ ಪ್ರಸಂಗವನ್ನೇ ತೆಗೆದುಕೊಳ್ಳುವುದಾದರೆ ಅಧ್ಯಕ್ಷರು ಒಂದು ಪ್ರಕರಣವನ್ನು ಕುರಿತು ತೀರ್ಮಾನ ತೆಗೆದುಕೊಳ್ಳಬೇಕಾದರೆ ವಿಧಾಯಕ ಸಭೆಯಲ್ಲಿರುವ ಬಹುಸಂಖ್ಯಾತ ಸಮುದಾಯಗಳಲ್ಲೊಂದರ ಬಹುಮತದ ಕೋರಿಕೆಯ ಮೇರೆಗೆ ಫೆಡರಲ್ ನ್ಯಾಯಾಲಯದ ಸಲಹೆಯನ್ನು ಪಡೆದುಕೊಳ್ಳಬೇಕು. ಆದ್ದರಿಂದ ಈ ಸಭೆಯ ಸಂವಿಧಾನದ ಕಾನೂನಿನ ವ್ಯಾಖ್ಯಾನದ ಎಲ್ಲ ಪ್ರಶ್ನೆಗಳ ತೀರ್ಮಾನವು, ಈ ಸಭೆಯೇ ನೀಡಬಹುದಾದ ಅಂತಹ ನಿರ್ದೇಶನಗಳಿಗೆ



ಬದ್ಧವಾಗಿ ಅಧ್ಯಕ್ಷರ ಕೈಯಲ್ಲಿಯೇ ಇರುತ್ತದೆ. ಬೇರೆ ವಿಚಾರಗಳಿಗೆ ಸಂಬಂಧಿಸಿದಂತೆ ತೀರ್ಮಾನಕ್ಕಾಗಿ ಅಥವಾ ಸಲಹೆಗಾಗಿಯೂ ಬಾಹ್ಯ ಪ್ರಾಧಿಕಾರವೊಂದರೊಡನೆ ಸಮಾಲೋಚಿಸಬೇಕೆಂದರೆ, ಈ ಸಭೆಯು ನೀಡುವ ತೀರ್ಮಾನದ ಅಧಿಕಾರದಿಂದಷ್ಟೇ ಮುಂದುವರಿಯಬೇಕಾಗುತ್ತದೆ. ಅಂತಹ ಯಾವುದೇ ತೀರ್ಮಾನವು, ಬದ್ಧವಾಗಿರಲು ಒಪ್ಪಿಕೊಂಡಿಲ್ಲದಿದ್ದರೆ, ಈ ವಿಧಾಯಕ ಸಭೆಗೆ ಬಂಧಕವಾಗುವುದಿಲ್ಲ. ಆದ್ದರಿಂದ ಈ ವಿಚಾರವು ಚಕ್ರವರ್ತಿಯ ಸರ್ಕಾರದ ಇತ್ತೀಚಿನ ಒಂದು ಹೇಳಿಕೆಯಲ್ಲಿ ಸ್ಥೂಲವಾಗಿ ಸೂಚಿಸುವುದೇನೆಂದರೆ “ಎರಡೂ ಪಕ್ಷಗಳಲ್ಲಿ ಒಂದು” - ಆ ಶಬ್ದಗಳನ್ನು ಉಪಯೋಗಿಸಲಾಗಿದೆ-ವ್ಯಾಖ್ಯಾನ ವಿಷಯವನ್ನು ಕುರಿತು ತೀರ್ಮಾನಿಸಲು ಬಾಹ್ಯ ಪ್ರಾಧಿಕಾರವೊಂದನ್ನು ವಿಚಾರಿಸಲು ಮುಕ್ತವಾಗಿದೆ, ಸಭೆಯು ಅದು ನೀಡಬಹುದಾದ ಯಾವುದೇ ತೀರ್ಮಾನವನ್ನು ಒಪ್ಪಿಕೊಳ್ಳಬೇಕು, ಆದರೆ ಈ ಸಭೆಯ ಒಂದು ಗೊತ್ತುವಳಿಯ ಅಧಿಕಾರವನ್ನು ಪಡೆಯದೆ ಅನುಷ್ಠಾನಗೊಳಿಸಲಾಗುವುದಿಲ್ಲ. (ಕೇಳಿ, ಕೇಳಿ!). ಈ ಹೇಳಿಕೆಯಲ್ಲಿ ಮಾಡಿರುವ ಸಲಹೆಯನ್ನು, ಈ ಸಭೆಯ ಸಮರ್ಥಕ ನಿರ್ಣಯವಿಲ್ಲದೆ ಅನುಷ್ಠಾನಗೊಳಿಸಿದರೆ ಅದರ ಪರಮಾಧಿಕಾರವನ್ನು ಕುಂಠಿತಗೊಳಿಸಿದಂತಾಗುತ್ತದೆ, ಮತ್ತು ಡಾ. ರಾಜೇಂದ್ರ ಪ್ರಸಾದ್ ಅಂತಹ ಪ್ರಯತ್ನವನ್ನು ತಮ್ಮ ಶಕ್ತಿಮೀರಿ ವಿರೋಧಿಸುತ್ತಾರೆ ಎನ್ನುವುದರಲ್ಲಿ ನನಗೆ ಯಾವ ಸಂಶಯವೂ ಇಲ್ಲ. (ಚಪ್ಪಾಳೆ).

ನನ್ನ ಮಾತನ್ನು ಮುಕ್ತಾಯ ಮಾಡುವ ಮೊದಲು, ಈ ಸಭೆಯ ಪರಮಾಧಿಕಾರವೆಂಬ ಕಲ್ಪನೆಗೆ ಸಂಬಂಧಪಟ್ಟಂತೆ ಇನ್ನು ಒಂದೇ ಒಂದು ಅಂಶವನ್ನು ಕುರಿತು ಪ್ರಸ್ತಾವಿಸುತ್ತೇನೆ. ಈ ಸಭೆಯ ಮುಂದಿರುವ ಕಾರ್ಯವು ಕೇವಲ ಸಂವಿಧಾನವನ್ನು ಇತ್ಯರ್ಥ ಮಾಡುವುದಷ್ಟೇ ಅಲ್ಲ, ಭಾರತ ಮತ್ತು ಅದರ ಪ್ರಜೆಗಳಿಗೆ ಸಂಬಂಧಿಸಿದಂತೆ ಅದನ್ನು ಅನುಷ್ಠಾನಗೊಳಿಸುವ ವಿಧಾನವನ್ನು ನಿರ್ಧರಿಸುವುದೂ ಸೇರಿರುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಯಾರು ಅಧಿಕಾರವನ್ನು ಸ್ವಾಧೀನದಲ್ಲಿಟ್ಟುಕೊಂಡಿದ್ದಾರೋ ಅವರಿಂದ ಅದನ್ನು ವಶಕ್ಕೆ ತೆಗೆದುಕೊಳ್ಳಬೇಕಾಗಿದೆ. ಆ ಅಧಿಕಾರವನ್ನು ವಶಕ್ಕೆ ತೆಗೆದುಕೊಳ್ಳುವ ವಿಧಾನವನ್ನು ನಿರ್ಧರಿಸಬೇಕಾದದ್ದು ಈ ಸಭೆಯ ಒಂದು ಕೆಲಸವಾಗಿದೆ. ಚಕ್ರವರ್ತಿಯ ಸರ್ಕಾರವು ಅಧಿಕಾರದ ಹಸ್ತಾಂತರದ ಸಾಧನೋಪಾಯಗಳನ್ನು ತಾನು ನಿರ್ಧರಿಸುವುದಾಗಿ ಹೇಳಿಕೊಳ್ಳುತ್ತಿದೆ. ಅದಕ್ಕೆ ಅವರು ಆಗಲೇ ಬದ್ಧರಾಗಿದ್ದಾರೆ. ಆದರೆ ನನ್ನ ಅಭಿಪ್ರಾಯದಲ್ಲಿ ಈ ಸಂಗತಿಯು ಈ ಸಭೆಯ ಕರ್ತವ್ಯವನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಅದರ ಪರಮಾಧಿಕಾರವನ್ನು ಕುಂಠಿತಗೊಳಿಸಲಾರದು. ನಾನು ಈ ಸಭೆಯ ಇನ್ನೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ.

ಮಾನ್ಯರೇ, ಈ ಸಭೆಗೆ ನಿಮ್ಮನ್ನು ಶಾಶ್ವತ ಅಧ್ಯಕ್ಷರನ್ನಾಗಿ ಹೊಂದಲು ನಮಗೆ ಹೆಮ್ಮೆಯಾಗಿದೆ. ಆ ಸ್ಥಾನದಲ್ಲಿ ನಿಮ್ಮ ಅಧಿಕಾರಾವಧಿಯಲ್ಲಿ ಸರ್ವತೋಮುಖವಾದ ಯಶಸ್ಸು ಲಭಿಸಲಿ ಎಂದು ನಾವು ಹಾರೈಸುತ್ತೇವೆ. (ಜೋರಾದ ಹರ್ಷೋದ್ಗಾರಗಳು).

ಮಾನ್ಯ ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ) : ಈ ಸದನದ ಅತ್ಯಂತ ಅಸಾಧಾರಣರಾದ ಇಬ್ಬರು, ನಮ್ಮ ಅಗ್ರಮಾನ್ಯ ತತ್ತ್ವಶಾಸ್ತ್ರಜ್ಞ ಮತ್ತು ಶಿಕ್ಷಣಶಾಸ್ತ್ರಜ್ಞ, ಸರ್ ಸರ್ವೇಪಲ್ಲಿ ರಾಧಾಕೃಷ್ಣನ್, ಮತ್ತು ಅತ್ಯಂತ ವಿಖ್ಯಾತರಾದ ಆಡಳಿತಗಾರ ಸರ್ ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಅವರು ಸದನವನ್ನು ಉದ್ದೇಶಿಸಿ ಮಾತನಾಡುತ್ತಾ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅದನ್ನು ಅವರು ಪ್ರಾಸಂಗಿಕವಾಗಿ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಸಂಬಂಧಪಟ್ಟ ಪ್ರಶ್ನೆಯ ಕೆಲವು ಅಂಶಗಳನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈಗ ಡಾ. ರಾಜೇಂದ್ರ ಪ್ರಸಾದ್ ಅವರನ್ನೇ ಮುಖ್ಯವಾಗಿ ಕುರಿತು ಸಂಕ್ಷಿಪ್ತವಾಗಿ ಮಾತನಾಡುವ ಮತ್ತು ಸಂವಿಧಾನವನ್ನು ಅದರ ಪಾಡಿಗೆ ಬಿಡುವ ಇತರ ಭಾಷಣಕಾರರನ್ನು ನಾನು ಆಹ್ವಾನಿಸುತ್ತೇನೆ (ನಗು).

ಈಗ ಶ್ರೀ ಆಂಧನಿ ಅವರು ಸದನವನ್ನು ಉದ್ದೇಶಿಸಿ ಮಾತನಾಡಬೇಕೆಂದು ಆಹ್ವಾನಿಸುತ್ತೇನೆ.

ಶ್ರೀ ಎಫ್.ಆರ್. ಆಂಥನಿ (ಬಂಗಾಳ : ಸಾಮಾನ್ಯ) : ಅಧ್ಯಕ್ಷರೆ, ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಸ್ವಾಗತದ ಸಂದೇಶ ಮತ್ತು ಅಭಿನಂದನೆಯ ನುಡಿಗಳನ್ನು ಆಡುವಲ್ಲಿ ಜೊತೆಗೂಡಿಕೊಳ್ಳಬೇಕೆಂದು ಕೆಲವೇ ನಿಮಿಷಗಳ ಹಿಂದೆ ನನ್ನನ್ನು ಕೇಳಲಾಯಿತು. ನಾನು ಅತ್ಯಂತ ಸಂತೋಷದಿಂದ ಮತ್ತು ಪ್ರೀತಿಯಿಂದ ಆ ಆಹ್ವಾನವನ್ನು ಅಂಗೀಕರಿಸಿದ್ದೇನೆ.

ಮಾನ್ಯರೆ, ಡಾ. ರಾಜೇಂದ್ರ ಪ್ರಸಾದ್ ಅವರನ್ನು ವೈಯಕ್ತಿಕವಾಗಿ ಅರಿಯುವ ಸುಯೋಗ ನನಗೆ ಲಭಿಸಿರಲಿಲ್ಲ. ಆದರೆ ನಾನು ಅವರನ್ನು ಬಲ್ಲೆ. ಅವರ ವಿದ್ಯಾರ್ಹತೆಗಳು ಮತ್ತು ಬಹುಪ್ರಸಿದ್ಧವಾದ ಕಾರ್ಯಸಾಧನೆಯ ಸಾಮರ್ಥ್ಯವನ್ನು ಕುರಿತು ನಾನು ಮಾತನಾಡಬೇಕಾದ ಅಗತ್ಯವಿಲ್ಲ. ಅವರು ಸರ್ವಾನುಮತದಿಂದ ಚುನಾಯಿತರಾಗಿರುವ ಅಧಿಕಾರ ಸ್ಥಾನವು ಅನನ್ಯವಾದ ಉನ್ನತ ಪದವಿಯಷ್ಟೇ ಅಲ್ಲ, ಅದು ಅಷ್ಟೇ ಹೊಣೆಗಾರಿಕೆಯದೂ ಆಗಿದೆ ಎಂದು ನಾನು ನಂಬಿದ್ದೇನೆ. ಈ ಮಹಾನ್ ದೇಶವನ್ನು ರೂಪಿಸುವ ವಿವಿಧ ಹಿತಾಸಕ್ತಿಗಳ ನಡುವೆ ತಕ್ಕಡಿಯ ಬಟ್ಟಲುಗಳನ್ನು ಸರಿಸಮವಾಗಿ ಹಿಡಿಯುವ ನಿರಂತರ ಕರ್ತವ್ಯ ಮತ್ತು ಕಾಳಜಿ ಅವರದಾಗಿರುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಇಂದು ನಾವು ನಮ್ಮ ನಾಯಕರಲ್ಲಿ ಏನನ್ನು ಅಪೇಕ್ಷಿಸುತ್ತೇವೆಂದರೆ ಸಹಿಷ್ಣುತೆ, ವಿಶಾಲವಾದ ದರ್ಶನ ಮತ್ತು ದೃಷ್ಟಿಕೋನದಲ್ಲಿ ಉದಾರತೆ. ಡಾ. ರಾಜೇಂದ್ರ ಪ್ರಸಾದ್ ಅವರನ್ನು ಕುರಿತು ನಾನು ಕೇಳಿದಂತೆ ಈ ಗುಣಗಳನ್ನು ಸರ್ವೋತ್ಕೃಷ್ಟ ಪ್ರಮಾಣದಲ್ಲಿ ಹೊಂದಿರುವ ನಾಯಕರಲ್ಲಿ ಅವರೊಬ್ಬರು ಎಂದು ಭಾವಿಸುತ್ತೇನೆ. ಯಾವುದೇ ಸಮುದಾಯಕ್ಕೆ ಸೇರಿರಲಿ, ನಮ್ಮ ಮಾತೃಭೂಮಿಯ ಮಹತ್ವವನ್ನು ಹೆಚ್ಚಿಸುವುದಕ್ಕಾಗಿ ನಿರಂತರವಾಗಿ ಶ್ರಮಿಸುವುದು, ಪ್ರತಿಯೊಬ್ಬ ಭಾರತೀಯನ ಸಹಜವಾದ ಮತ್ತು ತೀವ್ರವಾದ ಅಂತಃಪ್ರಚೋದನೆ ಎಂದೂ ನಾನು ನಂಬುತ್ತೇನೆ. (ಚಪ್ಪಾಳೆ). ಭಾಷೆ, ಸಮುದಾಯ ಅಥವಾ ಸಾಮಾಜಿಕ ಜೀವನದಲ್ಲಿ ಏನೇ ವ್ಯತ್ಯಾಸಗಳಿರಲಿ ಅವು ನಮ್ಮದಂತಹ ಬೃಹತ್ ದೇಶದಲ್ಲಿ ಇರಬೇಕಾದದ್ದು ಅನಿವಾರ್ಯವೆ; ಉದಾರತೆ ಮತ್ತು ವಿಶಾಲವಾದ ದರ್ಶನವನ್ನು ಹೊಂದಿರುವ ನಾಯಕರು ಈ ಎಲ್ಲ ವಿವಿಧ ಸಮುದಾಯಗಳನ್ನು ಒಂದು ಧಾರೆಯಾಗಿ ಸೇರಿಸಲು ಅಂತಿಮವಾಗಿ ಯಶಸ್ವಿಯಾಗುತ್ತಾರೆ; ಅದು ಹತ್ತಿಕ್ಕಲಾಗದಂತೆ ಮುನ್ನುಗ್ಗುತ್ತದೆ; ಹೀಗೆ ಅದು ಈ ದೇಶವನ್ನು ಜಗತ್ತಿನ ಮಹಾನ್ ದೇಶಗಳ ಅಗ್ರಪಂಕ್ತಿಯಲ್ಲಿ ತನ್ನ ಯುಕ್ತವಾದ ಸ್ಥಾನವನ್ನು ಪಡೆಯಲು ಸಮರ್ಥವನ್ನಾಗಿಸುತ್ತದೆ ಎಂದೂ ನಾನು ನಂಬುತ್ತೇನೆ. ಅಂತಿಮವಾಗಿ, ಡಾ. ರಾಜೇಂದ್ರ ಪ್ರಸಾದ್ ತಾವು ಆಯ್ಕೆಯಾದ ಅಧಿಕಾರ ಸ್ಥಾನವನ್ನು ಘನತೆಯಿಂದಷ್ಟೇ ಅಲ್ಲದೆ ಶ್ರೇಷ್ಠತೆಯಿಂದಲೂ ತುಂಬುತ್ತಾರೆ ಎಂಬ ನಂಬಿಕೆಯನ್ನು ನಾನು ವ್ಯಕ್ತಪಡಿಸುವಾಗ ಈ ಸದನದ ಸರ್ವಾನುಮತವನ್ನೂ ಅಭಿವ್ಯಕ್ತಿಸುತ್ತಿದ್ದೇನೆ ಎಂದು ಭಾವಿಸುತ್ತೇನೆ (ಚಪ್ಪಾಳೆ).

ಸರ್ದಾರ್ ಉಜ್ಜಲ್ ಸಿಂಗ್ (ಪಂಜಾಬ್ : ಸಿಖ್) : ಮಾನ್ಯ ಅಧ್ಯಕ್ಷರೆ, ಈ ಸಭೆಯ ಅಧ್ಯಕ್ಷ ಸ್ಥಾನಕ್ಕೆ ಸರ್ವಾನುಮತದಿಂದ ಚುನಾಯಿತರಾದ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವ ಮೇಳದಲ್ಲಿ ನಾನು ಭಾಗವಹಿಸುತ್ತಿರುವುದಕ್ಕೆ ನನಗೆ ಅಪಾರವಾದ ಸಂತೋಷವಾಗುತ್ತಿದೆ. ಈ ಅನನ್ಯವಾದ ಮತ್ತು ಐತಿಹಾಸಿಕವಾದ ಸಭೆಯ ಅಧ್ಯಕ್ಷ ಸ್ಥಾನಕ್ಕೆ ಇದಕ್ಕಿಂತ ಉತ್ತಮವಾದ ಆಯ್ಕೆಯನ್ನು ಮಾಡುವುದು ಸಾಧ್ಯವಿರಲಿಲ್ಲವೇನೋ ಎಂದು ದಿಟವಾಗಿಯೂ ನಾನು ನಂಬುತ್ತೇನೆ. ಅವರ ಎಣೆಯಿಲ್ಲದ ಸೇವೆ ಮತ್ತು ತ್ಯಾಗ, ಅವರ ವಿದ್ವತ್ತು, ಅವರ ಸಾಮರ್ಥ್ಯ, ಅವರ ಸಜ್ಜನಿಕೆ ಮತ್ತು ಎಲ್ಲದಕ್ಕಿಂತಲೂ ಮಿಗಿಲಾಗಿ ಅವರ ನಿಷ್ಕಳಂಕ ಚಾರಿತ್ರ್ಯಗಳಿಂದಾಗಿ ಅವರು ಬಿಹಾರದ ಜನರಿಗಷ್ಟೆ ಅಲ್ಲದೆ ಇಡೀ ಭಾರತಕ್ಕೇ ಆದರ್ಶಪ್ರಾಯರಾಗಿದ್ದಾರೆ. ಡಾ. ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷಪೀಠದಲ್ಲಿ ಇರುತ್ತ ಈ ಸದನವು ಸಂತ್ಕೃತಿಯ ಭಾವನೆಯನ್ನು ಹೊಂದುತ್ತದೆ ಎಂದು ನಾನು ಖಚಿತವಾಗಿ ಭಾವಿಸುತ್ತೇನೆ. ನಾವು ಈಗಾಗಲೇ ಅಂಗೀಕರಿಸಿರುವುದಕ್ಕೆ ಮಿಗಿಲಾಗಿ ಈ ಸಭೆಯ ಪರಮಾಧಿಕಾರದ ಮೇಲೆ ಯಾವ ಪರಿಮಿತಿಗಳಿಗೂ ಅವಕಾಶ ಕೊಡಲಾಗುವುದಿಲ್ಲ. ಪ್ರಶ್ನಾತೀತವಾದ ಪ್ರಾಮಾಣಿಕತೆ, ಚಾರಿತ್ರ್ಯ ಮತ್ತು ವಿನಮ್ರತೆಯ ಈ ವ್ಯಕ್ತಿ ಈ ಸದನದ ಪ್ರತಿಯೊಬ್ಬರ

ವಿಶ್ವಾಸವನ್ನೂ ಗಳಿಸಬಲ್ಲರು, ಖಂಡಿತವಾಗಿಯೂ ಗಳಿಸುತ್ತಾರೆ ಎಂದು ನಾನು ದೃಢವಾಗಿ ಭಾವಿಸುತ್ತೇನೆ.

ಒಂದು ರಾಜಕೀಯ ಪಕ್ಷವು ಇಂದಿನ ಈ ಸದನದಲ್ಲಿ ಭಾಗವಹಿಸಿಲ್ಲ ಎಂದು ನನಗೆ ಗೊತ್ತು. ಡಾ. ರಾಜೇಂದ್ರ ಪ್ರಸಾದ್ ಅವರ ರಾಜಕೀಯ ವಿರೋಧಿಗಳೆಂದು ಕರೆಯಬಹುದಾದ ಸದಸ್ಯರಿರುವ ಆ ಪಕ್ಷ ಕೂಡ ಈ ಸದನದ ವ್ಯವಹಾರವನ್ನು ತಾರತಮ್ಯರಹಿತವಾಗಿ ನಡೆಸುವ ಅವರ ಪ್ರಬುದ್ಧ ಮತ್ತು ಉತ್ತಮ ನ್ಯಾಯತೀರ್ಮಾನದ ಮೇಲೆ ಅವಲಂಬಿಸಬಹುದು. ಮಾನ್ಯರೆ, ಅವರ ಸಮರ್ಥ ಮಾರ್ಗದರ್ಶನ ಮತ್ತು ಸ್ಫೂರ್ತಿಯ ಆಶ್ರಯದಲ್ಲಿ ಈ ಸದನವು ಒಂದು ಸಂವಿಧಾನವನ್ನು ರಚಿಸುವುದಲ್ಲವೇ ಅಲ್ಲದೆ ಒಂದು ಸ್ವತಂತ್ರವಾದ ಮತ್ತು ಸಾರ್ವಭೌಮ ಭಾರತೀಯ ಗಣರಾಜ್ಯವನ್ನು ಸ್ಥಾಪಿಸುವುದರಲ್ಲೂ ಯಶಸ್ವಿಯಾಗುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಮತ್ತು ನಂಬುತ್ತೇನೆ. ಈ ಅನನ್ಯವಾದ ಮತ್ತು ಐತಿಹಾಸಿಕವಾದ ಸಭೆಯ ಆಹಾರ ಸಮಿತಿಯ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ತಮ್ಮ ಗುರುತರವಾದ ಕರ್ತವ್ಯಗಳನ್ನು ಮತ್ತು ಭಾರಿ ಹೊಣೆಗಳನ್ನು ನಿಭಾಯಿಸುವ ಶಕ್ತಿಯನ್ನು ಭಗವಂತನು ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

**ಮಾನ್ಯ ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ) :** ಈಗ ನಾನು ದರ್ಭಾಂಗದ ಮಹಾರಾಜಾಧಿರಾಜ ಸರ್ ಕಾಮೇಶ್ವರಸಿಂಗ್ ಅವರು ಮಾತನಾಡಬೇಕೆಂದು ಕೋರುತ್ತೇನೆ.

**ಗೌರವಾನ್ವಿತ ದರ್ಭಾಂಗದ ಮಹಾರಾಜಾಧಿರಾಜ ಸರ್ ಕಾಮೇಶ್ವರ ಸಿಂಗ್ (ಬಿಹಾರ : ಸಾಮಾನ್ಯ):** ಮಾನ್ಯ ಅಧ್ಯಕ್ಷರೆ, ಇಂದು ದಿಟವಾಗಿಯೂ ನಮಗೆಲ್ಲರಿಗೂ ಒಂದು ಹೆಮ್ಮೆಯ ದಿನ. ನಮ್ಮ ದೇಶವಾಸಿಗಳ ಅಧಿಕೃತ ಪ್ರತಿನಿಧಿಗಳು ಭಾರತದ ಪ್ರಖ್ಯಾತ ಪುತ್ರರಾದ ಡಾ. ರಾಜೇಂದ್ರ ಪ್ರಸಾದ್ ಅವರನ್ನು ಈ ಗೌರವಾನ್ವಿತ ಸಭೆಯ ಘನತೆ ಮತ್ತು ಅಧಿಕಾರಗಳ ರಕ್ಷಕರಾಗಿ ಆಯ್ಕೆ ಮಾಡಿದ್ದಾರೆ. ಹೀಗೆ ಮಾಡುವ ಮೂಲಕ ಅವರು ಡಾ. ರಾಜೇಂದ್ರ ಪ್ರಸಾದರ ಹಿರಿಮೆಗಷ್ಟೆ ಅಲ್ಲದೆ ನಮ್ಮ ಪ್ರಾಂತ್ಯಕ್ಕೂ ಅತ್ಯುನ್ನತ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಅವರು ನಮ್ಮ ಪ್ರಾಂತ್ಯದ ಅತ್ಯಂತ ಉಜ್ವಲ ರತ್ನಾಭರಣವಾಗಿದ್ದಾರೆ. ಈ ಮನ್ನಣೆಗಾಗಿ ನಾನು ಹರ್ಷಿಸುತ್ತೇನೆ. ಅವರ ಚಾರಿತ್ರ್ಯ, ಸಾಮರ್ಥ್ಯ, ಔಚಿತ್ಯಪ್ರಜ್ಞೆ, ವಿದ್ವತ್ತು, ಸಂಸ್ಕೃತಿ, ಸೇವೆಗಳು ಮತ್ತು ತ್ಯಾಗಗಳು, ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಮಾತೃಭೂಮಿಯನ್ನು ಬೆಂಬಲಿಸುವಲ್ಲಿ ಎಲೆಯ ಮರೆಯ ಕಾಯಿಯಂತೆ ಸೇವೆ ಸಲ್ಲಿಸಿರುವುದು ಜನರನ್ನು ಅವರ ಕಡೆಗೆ ಆಕರ್ಷಿಸುವಲ್ಲಿ ಎಂದೂ ವಿಫಲವಾಗಿಲ್ಲ. ಅವರ ರಾಜಕೀಯ ಅನುಯಾಯಿಗಳು ಎಂದು ಕಟ್ಟುನಿಟ್ಟಾಗಿ ವರ್ಣಿಸಲು ಸಾಧ್ಯವಿಲ್ಲದವರ ಪ್ರೀತಿ, ಗೌರವ ಮತ್ತು ಮೆಚ್ಚುಗೆಗಳನ್ನು ಕೂಡ ಅವರು ಗಳಿಸಿದ್ದಾರೆ. ಎಲ್ಲರಿಂದಷ್ಟೇ ಅಲ್ಲದೆ ಸ್ವಂತ ಮನೆಯಲ್ಲೂ ಗೌರವಕ್ಕೆ ಪಾತ್ರರಾದ ಅಪೂರ್ವ ಸಂತರಲ್ಲಿ ಅವರು ಒಬ್ಬರು ಎಂದು ನಾನು ಅವರಿಗೆ ನಮಸ್ಕರಿಸುತ್ತೇನೆ. ಅವರ ಮುಂದಿರುವ ಕಾರ್ಯವು ಅಗಾಧವಾದದ್ದು ಎಂದು ನನಗೆ ಅರಿವಿದೆ. ಅವರು ಈ ದೇಶವನ್ನು ಗುಲಾಮಗಿರಿಯಿಂದ ಸ್ವಾತಂತ್ರ್ಯದ ಕಡೆಗೆ ನಡೆಸಬೇಕು. ನಾವು ಸರಿಯಾದ ಪಥದಲ್ಲಿ ಸಾಗಲು ಮತ್ತು ನಮ್ಮ ಮಾರ್ಗದಲ್ಲಿರುವ ಅಸಂಖ್ಯಾತ ಅಡಚಣೆಗಳನ್ನು ದಾಟಲು ಅವರು ನಮಗೆ ನೆರವಾಗಬೇಕು. ಯಾವುದೇ ದಿಕ್ಕಿನಿಂದ ನಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಮೇಲೆ ಯಾವುದೇ ಅತಿಕ್ರಮಣ ಯಾವಾಗ ಸಂಭವಿಸಿದರೂ ಅವರು ನಮ್ಮನ್ನು ರಕ್ಷಿಸಬೇಕು, ಮತ್ತು ಅವರ ನ್ಯಾಯತೀಲ ವರ್ತನೆ, ನಿಷ್ಪಕ್ಷಪಾತ ಮನೋಭಾವ ಮತ್ತು ದೃಢತೆಗಳ ಬಲವು ಪ್ರತಿಯೊಬ್ಬರ ಪರಿಭಾವನೆಗೂ ಬರುವಂತೆ ಮಾಡಬೇಕು. ಅವರ ವರ್ಚಸ್ಸು, ಕರ್ತವ್ಯನಿಷ್ಠೆ, ವಿಶಾಲ ಮನೋಭಾವ ಮತ್ತು ಇತರ ಮಹಾನ್ ಗುಣಗಳನ್ನು ಅರಿತಿರುವ ನನಗೆ, ಅವರು ಈ ಉನ್ನತಸ್ಥಾನದ ವ್ಯವಹಾರಗಳನ್ನು ತೃಪ್ತಿಕರವಾಗಿ ನಿಭಾಯಿಸುತ್ತಾರೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಪ್ರಾಯಃ ಇದು ಅತ್ಯುನ್ನತ ಅಧಿಕಾರ ಸ್ಥಾನಗಳಲ್ಲಿ ಒಂದು. ಇದು ಈ ದೇಶದ ಜನರ ಉಡುಗೂರೆ. ಅದರಲ್ಲಿ ಅವರು ಸರ್ವಾನುಮತದಿಂದ ಸ್ಥಾಪಿತರಾಗಿದ್ದಾರೆ. ಈ ಗುರುತರವಾದ ಕರ್ತವ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಲು ಮತ್ತು ತಮ್ಮ ಶ್ರಮದ ಫಲಗಳನ್ನು ಆಸ್ವಾದಿಸಲು ದೇವರು ಅವರಿಗೆ ಆರೋಗ್ಯವನ್ನೂ ದೀರ್ಘಾಯುಷ್ಯವನ್ನು ನೀಡಲಿ. ಮಾನ್ಯರೆ,

ನಾನು ಅವರನ್ನು ಅಭಿನಂದಿಸುತ್ತೇನೆ, ಸುಯೋಗವನ್ನು ಹಾರೈಸುತ್ತೇನೆ. ಶಾಂತಿಯುತ ವಿಧಾನಗಳಿಂದ ನಮ್ಮ ನೆಚ್ಚಿನ ಗುರಿಯಾದ ಸ್ವರಾಜ್ಯವನ್ನು ಸಾಧಿಸಲು ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಲು ಇಲ್ಲಿ ಸೇರಿರುವ ಪ್ರತಿಯೊಬ್ಬರ ನಿಷ್ಠಾವಂತ ಸಹಕಾರ ಅವರಿಗೆ ದೊರೆಯಲಿ ಎಂದು ಹಾರೈಸುತ್ತೇನೆ.

**ಮಾನ್ಯ ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ) :** ಡಾ ಜೋಸೆಫ್ ಆಲ್ಫನ್ ಡಿಸೋಜಾ

**ಡಾ. ಜಿ.ಎ. ಡಿಸೋಜಾ (ಮದ್ರಾಸ್ : ಸಾಮಾನ್ಯ) :** ಮಾನ್ಯ ಅಧ್ಯಕ್ಷರೆ, ಈ ಐತಿಹಾಸಿಕ ಸಭೆಗೆ ಶಾಶ್ವತ ಅಧ್ಯಕ್ಷರಾಗಿ ಚುನಾಯಿತರಾದ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವ ಮೇಳದಲ್ಲಿ ನಾನು ಸಂತೋಷದಿಂದ ಸೇರಿಕೊಳ್ಳುತ್ತೇನೆ. ತಾತ್ಕಾಲಿಕ ಅಧ್ಯಕ್ಷರಾದ ಡಾ. ಸಚ್ಚಿದಾನಂದ ಸಿನ್ಹ ಅವರು ತಮ್ಮ ಅತ್ಯಗತ್ಯ ಸಂಗತಿಗಳ ಬಗೆಗಿನ ಸೂಕ್ಷ್ಮಗ್ರಹಿಕೆ, ಸಂತೋಷಮಯವಾದ ಪದಪ್ರಯೋಗ ಮತ್ತು ಎಲ್ಲದಕ್ಕಿಂತ ಮಿಗಿಲಾಗಿ ಪರವಶಗೊಳಿಸುವಂತಹ ಹಾಗೂ ಚಿತ್ತಾಕರ್ಷಕವಾದ ವಿನೋದದಿಂದ ಕಳೆದ ಎರಡು ದಿನಗಳ ಅವಧಿಯಲ್ಲಿ ತಮ್ಮ ಕಾರ್ಯವನ್ನು ಅದ್ಭುತವಾಗಿ ಮುಕ್ತಾಯಗೊಳಿಸಿದ್ದಾರೆ. ಅವರು “ಸಂವಿಧಾನ ರಚನಾಸಭೆ” ಎಂಬ ಉತ್ತಮ ನೌಕೆಯನ್ನು ಬಂದರಿನಿಂದ ದುರ್ಗಮ ಜಲಧಿಯಲ್ಲಿ ಸಂಚರಿಸುವಂತೆ ಮಾಡಿದ್ದಾರೆ. ರಾಜಕೀಯ ಸಂವಿಧಾನವೆಂಬ ಸಮುದ್ರದ ಮಧ್ಯಭಾಗಕ್ಕೆ ಹಡಗನ್ನು ತಂದು ನಮ್ಮ ಶಾಶ್ವತ ಅಧ್ಯಕ್ಷರ ವಶಕ್ಕೆ ಒಪ್ಪಿಸಿದ್ದಾರೆ. ರಾಜಕೀಯ ಸಂವಿಧಾನವೆಂಬ ಸಮುದ್ರದ ಮಧ್ಯಭಾಗಕ್ಕೆ ಎಂದು ನಾನು ಹೇಳಿದೆ. ಈ ಸಮುದ್ರದ ಅರ್ಥವೇನು, ಅವು ಹೇಗಿರುತ್ತವೆ ಎನ್ನುವುದನ್ನು ಈ ಹಂತದಲ್ಲಿ ಹೇಳುವುದಾಗಲಿ ಅಥವಾ ಲಕ್ಷಣ ನಿರೂಪಣೆ ಮಾಡುವುದಾಗಲಿ ನಮಗೆ ಕಷ್ಟ. ಶಾಶ್ವತ ಅಧ್ಯಕ್ಷರ ಮುಂದೆ ಅತ್ಯಂತ ಹೊಣೆಗಾರಿಕೆಯ ಸ್ವರೂಪದ ಪಾತ್ರವೊಂದಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

“ಪ್ರತಿಯೊಂದು ಮೋಡಕ್ಕೂ ಒಂದು ಬೆಳ್ಳಿಯ ಅಂಚು ಇದೆ” ಎಂಬ ಹಳೆಯ ಉತ್ತಮ ನಾಣ್ಯದಿಯ ಕಟ್ಟಾ ನಂಬುಗೆ ನಾನಾಗಿದ್ದೇನೆ ಮತ್ತು ಪ್ರಾಯಃ ಸದಾ ಆಗಿರುತ್ತೇನೆ. ಈ ಸಭೆಯ ಸಂವಿಧಾನದ ಮೇಲೆ ನಾನಾ ಗಾತ್ರದ ಮೋಡಗಳು ಕವಿದಿವೆ. ಆದರೂ, ಬೆಳ್ಳಿಯ ಅಂಚಿನ ಕಾರಣದಿಂದಾಗಿ ಭಾರತದ ಹತ್ತಿರದ ಮತ್ತು ದೂರದ ಭವಿಷ್ಯದ ಬಗೆಗೆ ವಿಶ್ವಾಸ ಹೊಂದಿದ್ದೇನೆ.

ಮೊದಲ ಇಬ್ಬರು ಭಾಷಣಕಾರರ ಅನಂತರ ಮಾತನಾಡುವವರು ಐತಿಹಾಸಿಕ ಅಥವಾ ಸಾಂವಿಧಾನಿಕವಾದದ್ದೇನನ್ನೂ ಉಲ್ಲೇಖಿಸಬಾರದೆಂದು ಡಾ. ಸಚ್ಚಿದಾನಂದ ಸಿನ್ಹ ಅವರು ಹೇಳಿದ್ದರೂ ಒಂದು ಸಣ್ಣ ಉಲ್ಲೇಖವನ್ನು ಮಾಡಲು ನಾನು ಅವರ ಅನುಮತಿಯನ್ನು ಬೇಡಬಹುದೆ?

ಈ ಸಂವಿಧಾನ ರಚನಾಸಭೆ ಮತ್ತು ಅದರ ಮುಂದಿರುವ ಕಾರ್ಯ- ಭಾರತದ ಸಂವಿಧಾನದ ರಚನೆ-ಕುರಿತು ಒಂದು ನೂರು ವರ್ಷಕ್ಕಿಂತ ಹಿಂದೆ ಭವಿಷ್ಯ ನುಡಿದಿಲ್ಲದಿದ್ದರೂ ಮುನ್ನೂಚನೆಯನ್ನು ನೀಡಲಾಗಿತ್ತು. ನಾನು “ಭವಿಷ್ಯ ನುಡಿದಿಲ್ಲ” ಎಂದು ಹೇಳಿದೆ, ಮುನ್ನೂಚನೆಯನ್ನು ನೀಡಲಾಗಿತ್ತು ಎಂದು ಹೇಳಿದೆ. ಏಕೆಂದರೆ ಒಂದು ಭವಿಷ್ಯವಾಣಿಯು ಪ್ರವಾದಿಗೆ ಮತ್ತು ಜನರಿಗೆ ಅನುಕೂಲಕರವಾದದ್ದೇನನ್ನೋ ಸೂಚಿಸುತ್ತದೆ, ಆದರೆ ಮುನ್ನೂಚನೆಯು ಒಂದು ಬಗೆಯ ಎಚ್ಚರಿಕೆಯನ್ನು ಸೂಚಿಸುತ್ತದೆ. ನೂರು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯ ಹಿಂದೆ ಭಾರತದ ಸಾಮ್ರಾಜ್ಯದ ಮೇಲೆ ಇಂಗ್ಲೆಂಡಿನ ಚಕ್ರಾಧಿಪತ್ಯದ ನಿಯಂತ್ರಣವನ್ನು ಉಲ್ಲೇಖಿಸುತ್ತಾ, ಅದಕ್ಕೆ ಧರ್ಮದರ್ಶಿತ್ವದ ಸಿದ್ಧಾಂತವನ್ನು ಅನ್ವಯಿಸುತ್ತಾ ಬರ್ಕ್ ಒಂದು ಮುನ್ನೂಚನೆಯನ್ನು ಕೊಟ್ಟಿದ್ದ. ಶಿಶು ಭಾರತವು ಪ್ರಾಪ್ತವಯಸ್ಸಿಗೆ ಬರುತ್ತಿದ್ದ ಹಾಗೇ ಧರ್ಮದರ್ಶಿತ್ವವು ಮುಕ್ತಾಯವಾಗಬೇಕು ಎಂದು ಅವನು ಘೋಷಿಸಿದ್ದ.

ಆದ್ದರಿಂದ ಒಂದು ಪ್ರಶ್ನೆ ಉದ್ಭವಿಸುತ್ತದೆ: ಭಾರತವು ಪ್ರಾಪ್ತವಯಸ್ಸಿಗೆ ಬಂದಿದೆಯೇ? ಭಾರತ ಇನ್ನೂ ಅಪ್ರಾಪ್ತ ವಯಸ್ಸಿನದೆ? ಈ ಮಹಾನ್ ಸಭೆಯ ಮೊದಲ ಸಾಲುಗಳಲ್ಲಿ ಕುಳಿತಿರುವವರ ಕಡೆಗೆ ನಾನು ಕಣ್ಣು ಹಾಯಿಸಿದಾಗ ಮಹಾನ್ ವ್ಯಕ್ತಿಗಳನ್ನು ಗಮನಿಸುತ್ತೇನೆ. ಅವರು ಒಬ್ಬ ಚರ್ಚಿಲ್ ಅಥವಾ ಒಬ್ಬ

ರೂಸ್‌ವೆಲ್ಟ್ ಅಥವಾ ಒಬ್ಬ ಸ್ಪಾಲಿನ್ ಪಾತ್ರವನ್ನು ನಿರ್ವಹಿಸಬಲ್ಲರು. ಪಾತ್ರವನ್ನು ನಿರ್ವಹಿಸುವುದಷ್ಟೇ ಅಲ್ಲ, ಒಂದು ಹೆಜ್ಜೆ ಇನ್ನೂ ಮುಂದೆ ಹೋಗಬಲ್ಲರು. ಇದು ಭಾರತದ ಅಗ್ರಶ್ರೇಣಿಯ ಪ್ರಜೆಗಳನ್ನು ಕುರಿತ ಮಾತಾಯಿತು. ತೀರ ಕೆಳಹಂತದಲ್ಲಿರುವ, ಹಳ್ಳಿಗಳಲ್ಲಿರುವ ರೈತರ ಸಮಾಚಾರವೇನು? ಕೆಲವು ವರ್ಷಗಳ ಹಿಂದೆ ತಮ್ಮ ಹಕ್ಕುಗಳು, ಸೌಲಭ್ಯಗಳು ಮತ್ತು ಅಗತ್ಯಗಳ ಬಗೆಗೆ ಅಗಾಧವಾದ ಅಜ್ಞಾನದಲ್ಲಿ ಮುಳುಗಿದ್ದ ರೈತರ ಬಳಿಗೆ ಈಗ ನಮ್ಮ ಮುಖಂಡರು ಹೋಗಿ ಭಾರತದ ಸ್ವಾತಂತ್ರ್ಯದ ಬಗೆಗೆ ಮಾತನಾಡಿದರೆ ಅವರು ತಿರುಗಿ ನೋಡಿ ಹೀಗೆ ಹೇಳುತ್ತಾರೆ: “ನಮಗಾಗಿ ಇದನ್ನು ನೀವು ಸಾಧಿಸಲು ಸಾಧ್ಯವಾಗದಿದ್ದರೆ, ನಾವೇ ಅದನ್ನು ಮಾಡಿಕೊಳ್ಳುತ್ತೇವೆ.” ಅದು ಅವನಿಗೆ ಸಲ್ಲಬೇಕಾದದ್ದು ಎಂದು ಅವನಿಗೆ ಮನವರಿಕೆಯಾಗಿದೆ. ಅದು ಅವನ ಜನ್ಮಸಿದ್ಧ ಹಕ್ಕು ಎಂದು ಅವನು ತಿಳಿದಿದ್ದಾನೆ.

ಈ ಸಂವಿಧಾನ ರಚನಾಸಭೆಯು, ಭಾರತವು ಪ್ರಾಪ್ತವಯಸ್ಸಿಗೆ ಬಂದುದರ ಸಂಭ್ರಮಾಚರಣೆ ಎಂದು ನನ್ನ ಮನಸ್ಸಿಗೆ ತೋರುತ್ತದೆ. ಹೀಗಿರುತ್ತ ಅಖಿಲ ಭಾರತ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರೈಸ್ತರು, ಪಾರ್ಸಿಗಳು, ಅನುಸೂಚಿತ ವರ್ಗದವರು ಮತ್ತು ಎಲ್ಲರೂ ಕೈಜೋಡಿಸಿ ಕೆಲಸ ಮಾಡುವ ವಿಷಯ ಇದಾಗಬೇಕು. ಅವರಲ್ಲರಿಗೂ ಏಕಮೇವ ವಿಚಾರವಿರಬೇಕು; ಗಳಿಸಲು ಸಾಧ್ಯವಾದಷ್ಟೂ ಬೇಗ ಸ್ವಾತಂತ್ರ್ಯವನ್ನು ಸಾಧಿಸಬೇಕು.

ಮತ್ತು ಈ ಕಾರ್ಯದಲ್ಲಿ ನಾವು ಆಯ್ಕೆ ಮಾಡಿರುವ ಶಾಶ್ವತ ಅಧ್ಯಕ್ಷರು ನಮಗೆ ಮಾರ್ಗದರ್ಶನ ಮಾಡುತ್ತಾರೆ ಮತ್ತು ಸಹಾಯ ಮಾಡುತ್ತಾರೆ ಎಂಬ ವಿಷಯ ಖಚಿತವಾಗಿದೆ. ಮಧ್ಯಾಂತರ ಸರ್ಕಾರದಲ್ಲಿ ಅವರು ಕೆಲಸ ಮಾಡಿದ ಅಲ್ಪಾವಧಿಯಲ್ಲಿ ಭಾರತದ ಆಹಾರ ಪರಿಸ್ಥಿತಿಯ ಕುಶಲ ನಿಯಂತ್ರಣದಿಂದ ತಮ್ಮ ಸಾಮರ್ಥ್ಯದ ಮುನ್ನೂಚನೆಯನ್ನಾಗಲೇ ಅವರು ನಮಗೆ ಕೊಟ್ಟಿದ್ದಾರೆ. ಈ ಮಹಾನ್ ಸಭೆಯ ವ್ಯವಹಾರಗಳ ನಿರ್ವಹಣೆಯನ್ನು ಉತ್ಸಾಹ ಮತ್ತು ಸಾಮರ್ಥ್ಯದಿಂದ ಹೇಗೆ ನಡೆಸುತ್ತಾರೆಂಬ ಮುನ್ನೂಚನೆಯನ್ನು ಅವರು ನಮಗೆ ಕೊಟ್ಟಿದ್ದಾರೆ. ಅವರು ಈ ಸಭೆಯ ಅಧ್ಯಕ್ಷಸ್ಥಾನವನ್ನು ಅಂಗೀಕರಿಸುವ ಮೂಲಕ ಕೈಗೆತ್ತಿಕೊಂಡ ಅಗಾಧವಾದ ಕಾರ್ಯವನ್ನು ನಿರ್ವಹಿಸಲು ನಿಮ್ಮೆಲ್ಲರ ಪರವಾಗಿ ನಮ್ಮ ಶಾಶ್ವತ ಅಧ್ಯಕ್ಷರಿಗೆ ಆರೋಗ್ಯ ಮತ್ತು ಶಕ್ತಿಯನ್ನು ಹಾರೈಸುತ್ತೇನೆ.

ಸರ್ ವಿ. ಐ ಮುನಿಸ್ವಾಮಿ ಪಿಳ್ಳೈ (ಮದ್ರಾಸ್ : ಸಾಮಾನ್ಯ) : ಮಾನ್ಯ ಅಧ್ಯಕ್ಷರೆ, ಈ ಗೌರವಾನ್ವಿತ ಸಭೆಯ ಮುಂದೆ ನಿಂತು ನಿಮ್ಮೊಡನೆ ಮಾತನಾಡುವುದು ಒಂದು ಹೆಮ್ಮೆಯ ಸುಯೋಗ ಎಂದು ನಾನು ಭಾವಿಸುತ್ತೇನೆ. ಮಾನ್ಯರೆ, ಈ ಪರಮಾಧಿಕಾರದ ಸಂಸ್ಥೆಯ ಅಧ್ಯಕ್ಷಸ್ಥಾನಕ್ಕೆ ಸರ್ವಾನುಮತದಿಂದ ಚುನಾಯಿತರಾದುದಕ್ಕೆ ಶುಭಾಶಯಗಳು ಮತ್ತು ಪ್ರೀತಿಪೂರ್ವಕ ಅಭಿನಂದನೆಗಳು. ಆರು ಕೋಟಿ ಅಸ್ಪೃಶ್ಯ ವರ್ಗದವರು, ನೆಲವನ್ನು ಉಳುವವರು ಮತ್ತು ಸೌದೆಯನ್ನು ಒಡೆಯುವವರ ಪರವಾಗಿ ನಿಮ್ಮೊಡನೆ ಮಾತನಾಡುತ್ತಿದ್ದೇನೆ. ಅವರು ಈ ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನದ ಏಣಿಯ ಅತ್ಯಂತ ಕೆಳಗಿನ ಮೆಟ್ಟಿಲಿನಲ್ಲಿ ಇದ್ದಾರೆ. ೧೮೯೦ರಲ್ಲಿ ನಮ್ಮ ಪ್ರಾಂತ್ಯದ ಗೌರವಾನ್ವಿತ ಮುಖಂಡರೊಬ್ಬರು ಹೌಸ್ ಆಫ್ ಆಫ್ ಕಾಮನ್ಸ್‌ನ ಗೌರವಾನ್ವಿತ ಸದಸ್ಯರಿಗೆ ಒಂದು ಬಹಿರಂಗ ಪತ್ರವನ್ನು ಬರೆದು ಈ ಅಸ್ಪೃಶ್ಯ ವರ್ಗದವರ ಅಸಹಾಯಕತೆಯನ್ನು ಬಯಲು ಮಾಡಿದರು. ಆದರೆ ಮಾನ್ಯರೆ, ಈ ಸಮುದಾಯಗಳಿಗೆ ಯಾವ ರೀತಿ ಸಹಾಯ ಮಾಡಬಹುದೆಂದು ರೂಪುರೇಖೆ ರಚಿಸಲು ಅದನ್ನು ೧೯೩೨ರಲ್ಲಿ ಮಹಾತ್ಮ ಗಾಂಧಿ ಅವರಿಗೆ ಕೊಡಲಾಯಿತು. ಮಾನ್ಯರೆ, ಆ ಸ್ಮರಣೀಯ ಸಂದರ್ಭದಲ್ಲಿ ನಾನು ನಿಮ್ಮ ಸಂಪರ್ಕಕ್ಕೆ ಬಂದೆ ಮತ್ತು ನೀವು ಈ ಪರಿಶಿಷ್ಟ ಜಾತಿಯವರ ಬಗೆಗೆ ಹೊಂದಿರುವ ಸಹಾನುಭೂತಿ ನನಗೆ ತಿಳಿದುಬಂದಿತು. ಮಾನ್ಯರೆ, ಅಂದಿನಿಂದ ಈ ಹರಿಜನ ಸಮುದಾಯಗಳಿಗೆ ನೀವು ಸಲ್ಲಿಸಿರುವ ಮಹಾನ್ ಸೇವೆಗಳಿಗೆ ಈ ಗೌರವಾನ್ವಿತ ಸಭೆಯಲ್ಲಿ ಹರಿಜನರನ್ನು ಪ್ರತಿನಿಧಿಸುತ್ತಿರುವ ಎಲ್ಲರೂ ಸಾಕ್ಷೀಭೂತರಾಗಿದ್ದಾರೆ ಎಂಬುದು ವಾಸ್ತವ

ಸಂಗತಿಯಾಗಿದೆ-ಎನ್ನುವುದನ್ನು ನಾನು ಬಲ್ಲೆ. ಮಾನ್ಯರೆ, ಈ ಎಲ್ಲ ಜನರ ಪರವಾಗಿ ನಾನು ಪರಿಭಾವಿಸುವುದೇನೆಂದರೆ ನೀವು ಚುನಾಯಿತರಾಗಿರುವ ಈ ಸ್ಥಾನವು ಈ ಪರಮಾಧಿಕಾರದ ಸಂಸ್ಥೆಯಲ್ಲಿ ಹರಿಜನರಿಗೆ ಸಮಾನ ಸ್ಥಾನಮಾನವನ್ನು ಕೊಡುತ್ತದೆ ಮತ್ತು ಈ ಮಹಾನ್ ದೇಶಕ್ಕೆ ಯಾವುದೇ ಸಂವಿಧಾನವನ್ನು ರಚಿಸಲಿ ಅದರಲ್ಲಿ ಹರಿಜನರಿಗೆ ಯೋಗ್ಯವಾದ ಸ್ಥಾನವನ್ನು ಕೊಡಲಾಗುತ್ತದೆ ಮತ್ತು ನೀವು ಈ ಸ್ಥಾನವನ್ನು ಮಹಾನ್ ಗೌರವ ಮತ್ತು ಘನತೆಯಿಂದ ನಡೆಸುತ್ತೀರಿ ಎನ್ನುವುದು ನನಗೆ ಗೊತ್ತು ಮತ್ತು ಈ ಅನುಸೂಚಿತ ವರ್ಗಗಳವರಿಗೆ ನ್ಯಾಯ ಸಲ್ಲಿಸುತ್ತೀರಿ-ಇದರಿಂದ ಅವರು ಇತರ ಸಮುದಾಯಗಳೊಂದಿಗೆ ಎಲ್ಲ ಸ್ಥಾನಮಾನಗಳಲ್ಲೂ ಸಮಾನವಾಗಿರುತ್ತಾರೆ ಎಂದು ಭಾವಿಸುತ್ತೇನೆ. ಮಾನ್ಯರೆ, ಈ ಆರು ಕೋಟಿ ಜನ ಅಸ್ಪೃಶ್ಯರು ಹಿಂದೂ ಧರ್ಮದ ಬೆನ್ನುಮೂಳೆಯಾಗಿದ್ದಾರೆ. ಸಂವಿಧಾನವನ್ನು ರಚಿಸುವಾಗಿನ ನಿಮ್ಮ ಪರಿಶೀಲನೆಯಲ್ಲಿ ಹರಿಜನರ ಈ ಎಲ್ಲ ಅಸಾಮರ್ಥ್ಯಗಳನ್ನು ನೀವು ಗಮನಕ್ಕೆ ತೆಗೆದುಕೊಳ್ಳುತ್ತೀರಿ ಮತ್ತು ಅವರು ಈ ಮಹಾನ್ ದೇಶದಲ್ಲಿ ಸಮಾನ ಸೌಲಭ್ಯಗಳನ್ನು ಮತ್ತು ಹಕ್ಕುಗಳನ್ನು ಅನುಭವಿಸುವ ರೀತಿಯಲ್ಲಿ ಅನ್ಯಾಯಗಳನ್ನು ಸರಿಪಡಿಸುತ್ತೀರಿ ಎಂದು ನನಗೆ ಭರವಸೆಯಿದೆ.

**ಖಾನ್ ಅಬ್ದುಲ್ ಗಫಾರ್ ಖಾನ್** (ಎನ್.ಡಬ್ಲ್ಯೂ.ಎಫ್.ಪಿ. : ಮುಸ್ಲಿಮ್): \*ಮಾನ್ಯ ಅಧ್ಯಕ್ಷರೆ ಮತ್ತು ಸೋದರ ಸೋದರಿಯರೆ, ನಾನು ಈ ಸಭೆಯ ಚರ್ಚೆಗಳಲ್ಲಿ ಭಾಗವಹಿಸುವ ಉದ್ದೇಶವನ್ನು ಹೊಂದಿರಲಿಲ್ಲ. ನಿಮಗೆಲ್ಲ ಗೊತ್ತಿರುವಂತೆ ಭಾಷಣಗಳನ್ನು ಮಾಡಲು ಮತ್ತು ವ್ಯಕ್ತಿಗಳನ್ನು ಪ್ರಶಂಸೆ ಮಾಡಲು ನಾನು ಇಷ್ಟ ಪಡುವುದಿಲ್ಲ. ಆದರೆ ನನ್ನ ಸೋದರವರ್ಗದಲ್ಲಿ ಕೆಲವರು ಈ ಸಂದರ್ಭದಲ್ಲಿ ಕೆಲವು ಮಾತುಗಳನ್ನು ಆಡಬೇಕೆಂದು ನನಗೆ ಒತ್ತಾಯಿಸಿದ್ದಾರೆ. ನಿಮ್ಮ ಪರವಾಗಿ ಮತ್ತು ವಾಯವ್ಯ ಗಡಿ ಪ್ರಾಂತ್ಯದ ಪರವಾಗಿ ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ಈ ಸದನವು ನೀಡಿದ ಗೌರವಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನಾನು ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಚೆನ್ನಾಗಿ ಬಲ್ಲೆ. ಸೆರೆಮನೆಯಲ್ಲಿರುವ ಜನರು ಮತ್ತು ಇತರರ ನೋವು ಹಾಗೂ ದುಃಖದಲ್ಲಿರುವವರು ಪರಸ್ಪರ ಅರ್ಥಮಾಡಿಕೊಳ್ಳುವ ಉತ್ತಮ ಅವಕಾಶವನ್ನು ಪಡೆಯುತ್ತಾರೆ. ನಾನು ಬಾಬು ರಾಜೇಂದ್ರ ಪ್ರಸಾದ್ ಅವರೊಡನೆ ಸೆರೆಮನೆಯಲ್ಲಿ ದೀರ್ಘಕಾಲ ಕಳೆದಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ನನಗೆ ಅವರು ಚೆನ್ನಾಗಿ ಗೊತ್ತು. ಅವರ ಹವ್ಯಾಸಗಳು ನನಗೆ ಗೊತ್ತು. ಅವರಲ್ಲಿರುವ ಅತ್ಯುನ್ನತ ಗುಣಗಳು ಮತ್ತು ಪ್ರತಿಯೊಬ್ಬ ಭಾರತೀಯನೂ ಖಂಡಿತ ಹೊಂದಿರಬೇಕಾದ ಗುಣಗಳು ಎಂದರೆ ಅವರ ಮನಸ್ಸು ಕೋಮುವಾರು ಪೂರ್ವಗ್ರಹಗಳಿಂದ ಮುಕ್ತವಾಗಿದೆ ಎಂದು ನಾನು ಹೇಳಬಲ್ಲೆ. ದುರದೃಷ್ಟವಶಾತ್ ಭಾರತದಲ್ಲಿ ಜನರು ವಿವಿಧ ಪೂರ್ವಗ್ರಹಗಳನ್ನು ಹೊಂದಿದ್ದಾರೆ. ಹಿಂದೂ ಆಹಾರ ಪದ್ಧತಿ ಮತ್ತು ಮುಸ್ಲಿಮ್ ಆಹಾರ ಪದ್ಧತಿ ಕುರಿತು ನಿಮಗೆಲ್ಲರಿಗೂ ಗೊತ್ತು. ಬಾಬು ರಾಜೇಂದ್ರ ಪ್ರಸಾದ್ ಅವರು ಎಲ್ಲ ಪೂರ್ವಗ್ರಹಗಳಿಂದಲೂ ಮುಕ್ತರಾಗಿದ್ದಾರೆ.

ನಮ್ಮ ಮುಸ್ಲಿಮ್ ಲೀಗ್ ಸೋದರವರ್ಗದವರು ಈ ಸದನಕ್ಕೆ ಗೈರುಹಾಜರಾಗಿರುವುದಕ್ಕೆ ನನಗೆ ಬಹಳ ವ್ಯಥೆಯಾಗುತ್ತಿದೆ. ನನ್ನ ಮುಸ್ಲಿಮ್ ಸೋದರರು ವಾಯವ್ಯ ಗಡಿನಾಡು ಪ್ರಾಂತ್ಯದ ಜನರ ಬಗೆಗೆ, ಅದರಲ್ಲೂ ವಿಶೇಷವಾಗಿ ನನ್ನ ಬಗೆಗೆ ಅಸಂತುಷ್ಟರಾಗಿದ್ದಾರೆ ಎಂದು ಹೇಳಲು ನಾನು ವಿಷಾದಿಸುತ್ತೇನೆ. ನಾನು ಅವರೊಡನೆ ಇಲ್ಲ ಎಂದು ಅವರು ಹೇಳುತ್ತಾರೆ. ಅನೇಕ ಬಾರಿ ನಾನು ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಅಂತಹ ಮಾತುಗಳನ್ನು ನನಗೆ ಹೇಳಲಾಗಿದೆ. ನಾನು ಸದಾ ಮುಸ್ಲಿಮರ ಜೊತೆಯಲ್ಲಿದ್ದೇನೆ. ಅವರಿಂದ ಒಂದು ಕ್ಷಣವೂ ಪ್ರತ್ಯೇಕಗೊಂಡಿಲ್ಲ ಎಂದು ನಾನು ಅವರಿಗೆ ಸದಾಕಾಲ ಹೇಳುತ್ತೇನೆ. ಆಗ ಅವರು, ನಾನು ಮುಸ್ಲಿಮ್ ಲೀಗ್ ಜೊತೆಯಲ್ಲಲ್ಲ ಎಂದು ಹೇಳುತ್ತಾರೆ. ಮುಸ್ಲಿಮ್ ಲೀಗ್ ಒಂದು ರಾಜಕೀಯ ಪಕ್ಷ, ಒಬ್ಬ ವ್ಯಕ್ತಿಯು ಅದರೊಡನೆ ಬೇಕಾದ ಅಗತ್ಯವಿಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಅಭಿಪ್ರಾಯಗಳನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವಿದೆ. ಈ ದಿನಗಳಲ್ಲಿ

ಅನುಸರಿಸಲಾಗುತ್ತಿರುವ ಮಾರ್ಗಗಳನ್ನು ಯಾರ ಮೇಲೂ ಒತ್ತಾಯದಿಂದ ಹೊರಿಸಲಾಗುವುದಿಲ್ಲ. ಪ್ರತಿಯೊಬ್ಬನಿಗೂ ತನ್ನ ದೇಶ ಮತ್ತು ಜನರಿಗೆ ಯಾವುದು ಉತ್ತಮ ಎಂದು ಪ್ರಾಮಾಣಿಕವಾಗಿ ತೋರುತ್ತದೆಯೋ ಅದನ್ನು ಮಾಡುವ ಹಕ್ಕು ಇದೆ. ನಾನು ಏಕೆ ಕಾಂಗ್ರೆಸ್ ಪರವಾಗಿದ್ದೇನೆ ಎಂದು ನನ್ನನ್ನು ಕೇಳಲು ಯಾರಿಗೂ ಹಕ್ಕಿಲ್ಲ. ವಾಯವ್ಯ ಗಡಿನಾಡು ಪ್ರಾಂತ್ಯದ ಜನರು ಸಾಕ್ಷರತೆ ಮತ್ತು ಸಂಪತ್ತಿನಲ್ಲಿ ನಿಮಗಿಂತ ಬಹಳ ಹಿಂದಿದ್ದಾರೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ನಮ್ಮ ಪ್ರಾಂತ್ಯ ಚಿಕ್ಕದು, ನಿಮ್ಮವಾದರೋ ವಿಶಾಲವಾಗಿವೆ. ಆದರೆ ವಾಯವ್ಯ ಗಡಿನಾಡು ಭಾಗದ ಜನರು ಮುಂದಿಲ್ಲದಿದ್ದರೂ ಅನೇಕ ವಿಷಯಗಳಲ್ಲಿ ನಿಮಗಿಂತ ಯಾವ ರೀತಿಯಲ್ಲಿಯೂ ಹಿಂದಿಲ್ಲ ಎಂದು ನಾನು ಹೇಳಬಲ್ಲೆ.

ಬ್ರಿಟಿಷರ ಆಗಮನಕ್ಕೆ ಮುಂಚಿನ ಭಾರತದ ಇತಿಹಾಸವನ್ನು ನಾವು ಓದಿದಾಗ ಮತ್ತು ಅದನ್ನು ಇಂದು ಪ್ರಚಲಿತವಾಗಿರುವ ಪರಿಸ್ಥಿತಿಗಳೊಡನೆ ಹೋಲಿಸಿದಾಗ, ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಭಾರತದ ಈ ಭಾಗದ ಗ್ರಾಮಸ್ಥರು ಬಡತನ ಮತ್ತು ಅಭಾವದಲ್ಲಿ ಮುಳುಗಿಹೋಗಿದ್ದಾರೆ ಎಂದು ನನಗೆ ಕಂಡುಬರುತ್ತದೆ. ನನಗೆ ಅತ್ಯಂತ ದುಃಖವನ್ನುಂಟುಮಾಡುವ ಒಂದು ಸಂಗತಿ ಎಂದರೆ ನಮ್ಮ ದೇಶವಾಸಿಗಳ ಕ್ಷೇಮಾಭಿವೃದ್ಧಿಗೆ ಏನಾದರೂ ಮಾಡಬೇಕೆಂದು ನಾವು ಪ್ರಯತ್ನ ಮಾಡಿದಾಗಲೆಲ್ಲ ನಮ್ಮ ದಾರಿಯಲ್ಲಿ ಅಡಚಣೆಗಳನ್ನು ಒಡ್ಡಲಾಗುತ್ತದೆ. ದೇಶ ಮತ್ತು ಅದರ ಜನರನ್ನು ಶೋಷಿಸಲಾಗುತ್ತಿದೆ ಮತ್ತು ನಾಶಮಾಡಲಾಗುತ್ತಿದೆ. ಇದು ವಾಯವ್ಯ ಗಡಿನಾಡು ಪ್ರಾಂತ್ಯದ ಜನರಲ್ಲಿ ಹತಾಶ ಮನೋಭಾವನೆಯನ್ನು ಉಂಟುಮಾಡುತ್ತಿದೆ ಮತ್ತು ಅವರು ಸಂಪೂರ್ಣವಾಗಿ ನಿಸ್ಸಹಾಯಕರಾಗಿರುವ ಭಾವವನ್ನು ಅನುಭವಿಸುತ್ತಿದ್ದಾರೆ. ಈ ದುರದೃಷ್ಟಕರ ದೇಶವನ್ನು ಮುಕ್ತಗೊಳಿಸುವವರೆಗೂ ಅದರ ಒಳಿತಿಗಾಗಿ ನಾವು ಏನನ್ನೂ ಮಾಡಲಾರೆವು ಎಂದು ಯೋಚಿಸುವಂತೆ ನಮ್ಮ ಮೇಲೆ ಒತ್ತಡ ಹೇರಲಾಗಿದೆ. ನಾವು ಏಕೆ (ಮಹಾತ್ಮ) ಗಾಂಧಿಯವರೊಡನೆ ಇದ್ದೇವೆ ಎಂದು ನಾನು ನನ್ನ ಭಾರತೀಯ ಸೋದರರಿಗೆ ಹೇಳಲು ಇಷ್ಟ ಪಡುತ್ತೇನೆ. ಕಾಂಗ್ರೆಸ್ ಈ ದೇಶವನ್ನು ಮುಕ್ತಗೊಳಿಸಲು ಪ್ರಯತ್ನಿಸುತ್ತಿದೆ ಎಂದು ನಾವು ನಂಬಿದ್ದೇವೆ ಮತ್ತು ಕಾಂಗ್ರೆಸ್ ಈ ದೇಶದ ದಾರಿದ್ರ್ಯವನ್ನು ನಿವಾರಣೆ ಮಾಡಬಲ್ಲದು. ನಾವು ಕಾಂಗ್ರೆಸ್‌ನೊಡನಿರುವುದು ಏಕೆಂದರೆ ನಾವು ಗುಲಾಮಗಿರಿಯಿಂದ ಬಸವಳಿದು ಹೋಗಿದ್ದೇವೆ. ಶಿಕ್ಷಣದಲ್ಲಿ ನಾವು ನಿಮಗಿಂತ ಹಿಂದೆ ಇದ್ದೇವೆ ಎನ್ನುವುದು ನಿಜವಾದರೂ ೧೯೪೨ರ ಅಹಿಂಸಾತ್ಮಕ ಹೋರಾಟದಲ್ಲಿ ನಮ್ಮ ಪ್ರಾಂತ್ಯವು ಮಾತ್ರ ಅಹಿಂಸಾತ್ಮಕ ವಿಧಾನಗಳಲ್ಲಿ ಹೋರಾಡಿತು. ನಿಮಗೆಲ್ಲ ತಿಳಿದಿರುವಂತೆ ಭಾರತದ ಯಾವುದೇ ಭಾಗಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಿಂಸೆ ಮಾಡುವ ಆಯುಧಗಳನ್ನು ನಾವು ಹೊಂದಿದ್ದೇವೆ. ಆದರೂ ನಾವು ಅಹಿಂಸಾತ್ಮಕ ವಿಧಾನಗಳನ್ನು ಅನುಸರಿಸಿದ್ದೇವೆ. ಏಕೆ? ಇಲ್ಲಿ ಅನೇಕ ಜವಾಬ್ದಾರಿಯುತ ಜನರು ಇದ್ದೀರಿ ಮತ್ತು ಕಾಂಗ್ರೆಸ್ ಜನರು ಕೂಡ ಹಿಂಸಾತ್ಮಕ ಭಾವನೆಗಳಿಂದ ಡೋಲಾಯಮಾನರಾಗಿದ್ದರು ಎಂದು ನಾನು ಕಂಡಿದ್ದೇನೆ. ಅದಕ್ಕಾಗಿಯೇ ನಾವು ಅಹಿಂಸಾತ್ಮಕ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಹಿಂಸೆ ಎಂದರೇನು, ಅಹಿಂಸೆ ಎಂದರೇನು ಎಂದು ನೋಡೋಣ. ನಾವು ಹಿಂದೂಗಳಾಗಿರಲಿ ಅಥವಾ ಮುಸ್ಲಿಮರಾಗಿರಲಿ ಅಹಿಂಸಾತ್ಮಕವಾಗಿರುವ ಮೂಲಕ ಮಾತ್ರ ನಾವು ಜನಗಳನ್ನು ಗೆಲ್ಲಬಹುದು ಎಂದು ನಾನು ನಿಮಗೆ ಹೇಳುತ್ತೇನೆ. ಏಕೆಂದರೆ, ಹಿಂಸಾಚಾರವು ದ್ವೇಷವನ್ನು ಹುಟ್ಟಿಸುತ್ತದೆ ಮತ್ತು ಅಹಿಂಸೆಯು ಪ್ರೀತಿಯನ್ನು ಸೃಷ್ಟಿಸುತ್ತದೆ. ಹಿಂಸೆಯಿಂದ ನೀವು ಜಗತ್ತಿಗೆ ಶಾಂತಿಯನ್ನು ತರಲಾಗುವುದಿಲ್ಲ. ಒಂದು ಯುದ್ಧವು ಇನ್ನೊಂದು ಯುದ್ಧವನ್ನು ಮಾಡಲು ನಮಗೆ ಜುಲುಮೆ ಮಾಡುತ್ತದೆ. ಅದು ಮೊದಲನೆಯದಕ್ಕಿಂತ ವಿಪರ್ಯಾಕವಾಗಿರುತ್ತದೆ. ಹಿಂಸೆಯು ಮನುಷ್ಯರ ಮನಸ್ಸುಗಳಲ್ಲಿ ದ್ವೇಷವನ್ನು ಹುಟ್ಟುಹಾಕುತ್ತದೆ. ಬಾಬು ರಾಜೇಂದ್ರ ಪ್ರಸಾದ್ ಅವರು ಅಹಿಂಸೆಯಲ್ಲಿ ನಂಬಿಕೆಯನ್ನಿಟ್ಟಿದ್ದಾರೆ ಎನ್ನುವುದು ನನಗೆ ಸಂತೋಷದ ಸಂಗತಿ. ಅದನ್ನು ಅವರು ಯಶಸ್ವಿನೆಡೆಗೆ ಮುನ್ನಡೆಸುತ್ತಾರೆ. ನಾನು ಮುಕ್ತಾಯ ಮಾಡುವ ಮೊದಲು ಸದನದಲ್ಲಿರುವ ನನ್ನ ಸೋದರರಿಗೆ ಮತ್ತು ಬಾಬು ರಾಜೇಂದ್ರ ಪ್ರಸಾದ್

ಅವರಿಗೆ ನಮ್ಮ ಪ್ರಾಂತ್ಯವನ್ನು ಕುರಿತು ಸಂಕ್ಷಿಪ್ತವಾಗಿ ಹೇಳಲು ಬಯಸುತ್ತೇನೆ. ನಾನು ವಿವರಗಳಿಗೆ ಹೋಗುವುದಿಲ್ಲ. ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಿ ಅವರನ್ನು ಭಾರತದಿಂದ ಓಡಿಸಬೇಕೆಂದು ಬಯಸುವ ಏಕಮಾತ್ರ ಮುಸ್ಲಿಮ್ ಪ್ರಾಂತ್ಯವು ನಮ್ಮ ಪ್ರಾಂತ್ಯವೇ ಆಗಿದೆ. ಯಾವ ತೊಂದರೆಗಳು, ಯಾವ ಕಷ್ಟಕಾರ್ಪಣ್ಯಗಳು ಮತ್ತು ಯಾವ ಕಡುಸಂಕಟಗಳು ನಮ್ಮ ಮೇಲೆ ಬೀಳುತ್ತವೆಯೋ ಅದನ್ನು ಊಹಿಸುವುದು ಸುಲಭವಲ್ಲ. ಆದ್ದರಿಂದ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕೆಂದು ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ನಾನು ಶ್ರದ್ಧಾಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೇನೆ. ಬ್ರಿಟಿಷರು ನಮ್ಮ ಮಾರ್ಗದಲ್ಲಿ ಸೃಷ್ಟಿಸಿರುವ ರಸ್ತೆ ಅಡಚಣೆಗಳನ್ನು ತೆಗೆಯುವವರೆಗೂ ನಾವು ಯಶಸ್ವಿಯಾಗಲಾರವು. ನನ್ನ ಸೆರೆಮನೆಯ ಗೆಳೆಯ ಬಾಬು ರಾಜೇಂದ್ರ ಪ್ರಸಾದ್ ಅವರು ಈ ಸದನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ನಮ್ಮೆಲ್ಲರನ್ನು ಪ್ರೀತಿಸುವ ಅವರು ನಮ್ಮ ಕಷ್ಟಗಳನ್ನು ಮರೆಯುವುದಿಲ್ಲ ಮತ್ತು ಅವುಗಳನ್ನು ನಿವಾರಿಸಲು ನಮಗೆ ನೆರವಾಗುತ್ತಾರೆ ಎಂದು ಹಾರೈಸುತ್ತೇನೆ.]\*

**ಮಾನ್ಯ ಅಧ್ಯಕ್ಷರು :** (ಡಾ. ಸಚ್ಚಿದಾನಂದ ಸಿನ್ಹ) : ಈಗ ನಾನು ಕೊಡಗಿನಿಂದ ಬಂದಿರುವ ಶ್ರೀ ಪೂಣಚ್ಚ ಅವರು ಕೆಲವು ನಿಮಿಷಗಳ ಕಾಲ ಮಾತನಾಡಬೇಕೆಂದು ಕೇಳಿಕೊಳ್ಳುತ್ತೇನೆ.

**ಶ್ರೀ ಸಿ. ಎಮ್. ಪೂಣಚ್ಚ (ಕೊಡಗು) :** ಮಾನ್ಯ ಅಧ್ಯಕ್ಷರೆ, ಹಿಂದಿನ ಉಪನ್ಯಾಸಕರು ಅಭಿವ್ಯಕ್ತಿಸಿದ ಮನೋಭಾವನೆಗಳೊಡನೆ ನನ್ನನ್ನು ಜೊತೆಗೂಡಿಸಿಕೊಳ್ಳುವುದು ಒಂದು ದೊಡ್ಡ ಸಂತೋಷ ಮತ್ತು ದೊಡ್ಡ ಗೌರವ ಎಂದು ನಾನು ಪರಿಗಣಿಸುತ್ತೇನೆ. ಕೊಡಗಿನಿಂದ ಬಂದಿರುವ ನಾನು ಡಾ. ರಾಜೇಂದ್ರ ಪ್ರಸಾದ್ ಆದ ತಮಗೆ ಕೊಡಗಿನ ಜನರ ಪರವಾಗಿ ನಮ್ಮ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮಾನ್ಯರೆ, ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾಗ ನೀವು ಒಂದು ಸಲ ನಮ್ಮ ಪ್ರಾಂತ್ಯಕ್ಕೆ ಭೇಟಿ ಕೊಟ್ಟಿದ್ದರಿಂದ ಮತ್ತು ನಮಗೆ ಉತ್ತಮ ಸಲಹೆಗಳನ್ನು ಕೊಟ್ಟಿದ್ದರಿಂದ. ಅದು ನಮಗೆ ನಮ್ಮ ಸ್ವಾತಂತ್ರ್ಯ ಆಂದೋಲನದಲ್ಲಿ ಮಹತ್ವದ ಪ್ರೇರಣೆಯಾಗಿತ್ತು. ಮಾನ್ಯರೆ, ಒಂದು ದೀರ್ಘವಾದ ಉಪನ್ಯಾಸವನ್ನು ಮಾಡುವ ಉದ್ದೇಶ ನನಗಿಲ್ಲ. ಅದನ್ನು ಪ್ರಸ್ತಗೊಳಿಸಿ ಮತ್ತೊಮ್ಮೆ ನನ್ನ ಗೌರವಪೂರ್ವಕ ಅಭಿನಂದನೆಗಳನ್ನು ನಿಮಗೆ ಸಲ್ಲಿಸುತ್ತೇನೆ ನಿಮ್ಮ ಅಧ್ಯಕ್ಷತೆಯಲ್ಲಿ ಈ ಸಭೆಯ ಪ್ರಯತ್ನಗಳು ಸಂಪೂರ್ಣವಾಗಿ ಯಶಸ್ವಿಯಾಗುತ್ತವೆ ಎಂದು ನಂಬುತ್ತೇನೆ. ಸ್ವಾಮಿ, ನನ್ನ ಮಾತನ್ನು ಇಲ್ಲಿಗೆ ಮುಕ್ತಾಯ ಮಾಡುತ್ತೇನೆ. (ಹರ್ಷೋದ್ಗಾರಗಳು).

**ಮಾನ್ಯ ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ) :** ಶ್ರೀ ಎಚ್.ವಿ. ಕಾಮತ್ ಅವರು ಈಗ ದಯವಿಟ್ಟು ಸದನವನ್ನು ಉದ್ದೇಶಿಸಿ ಮಾತನಾಡುತ್ತಾರೆ.

**ಶ್ರೀ ಎಚ್.ವಿ. ಕಾಮತ್ (ಸಿ.ಪಿ. ಮತ್ತು ಬೇರಾರ್ : ಸಾಮಾನ್ಯ) :** ಮಾನ್ಯ ಅಧ್ಯಕ್ಷರೆ, ಈ ಗೌರವಾನ್ವಿತ ಸಭೆಯ ಎಲ್ಲ ಮೂಲೆಗಳಿಂದ ಹರಿದ ಅಭಿನಂದನೆಗಳ ಮೇಳದಲ್ಲಿ ಜೊತೆಗೂಡಲು ನನಗೆ ಅನುಮತಿ ನೀಡುತ್ತೀರಾ? ಸಂವಿಧಾನ ರಚನಾಸಭೆಯ ಭಾರತದಲ್ಲಿ ಆ ಮಾದರಿಯಲ್ಲಿ ಮೊಟ್ಟಮೊದಲನೆಯ ಸಭೆಯಾಗಿದೆ. ಈ ಸನ್ನಿವೇಶದಲ್ಲಿ ಏಕಕಾಲದಲ್ಲಿ ಸಂತೋಷ ಮತ್ತು ವಿಸ್ಮಯವಾಗಿದೆ. ಶಾಶ್ವತ ಅಧ್ಯಕ್ಷರ ಅತ್ಯುನ್ನತ ಅಧಿಕಾರ ಸ್ಥಾನಕ್ಕೆ ದೇಶರತ್ನ ರಾಜೇಂದ್ರ ಪ್ರಸಾದ್ ಅವರನ್ನು ನಾವು ಚುನಾಯಿಸಿದಾಗ, ನಾವು ನೆನಪಿಸಿಕೊಳ್ಳಲು ಯೋಗ್ಯವಾದ ಸಂಗತಿಯೆಂದರೆ, ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಕೆಚ್ಚಿದೆಯ ಹೋರಾಟ ಮತ್ತು ಯಾತನೆಯ ಮೂಲಕ ಮತ್ತು ನೇತಾಜಿ ಸುಭಾಷ್ ಚಂದ್ರಬೋಸ್ ಅವರ ನೇತೃತ್ವದಲ್ಲಿ "ಆಜಾದ್ ಹಿಂದ್ ಫೌಜ್" ನಡೆಸಿದ ವಿರೋಧಿತ ಕಾಳಗದ ಮೂಲಕ ಭಾರತ ದೇಶವು ನಡೆಸಿದ ಸಂಯುಕ್ತ ಸಂಕಲ್ಪ ಮತ್ತು ಪರಿಶ್ರಮದಿಂದ ನಾವು ನಮ್ಮ ಇತಿಹಾಸದಲ್ಲಿ ಈ ಹಂತಕ್ಕೆ ಬಂದಿದ್ದೇವೆ. ದೇಶರತ್ನ ರಾಜೇಂದ್ರ ಪ್ರಸಾದ್ ಅವರ ಬುದ್ಧಿ ಮತ್ತು ಭಾವದ ಗುಣಗಳನ್ನು ಕುರಿತು ಲಂಬಿಸುವುದು ನನ್ನ ಉದ್ದೇಶವಲ್ಲ. ಅವರು ಭಾರತದ ಚೈತನ್ಯದ ಸಾಕಾರ ರೂಪ. ಈ ಚೈತನ್ಯವು ನಮ್ಮ ಋಷಿಗಳು ಮತ್ತು



ಮುನಿಗಳನ್ನು ಪ್ರಾಚೀನ ದೈವವಾಣಿಯನ್ನು ಬೋಧಿಸಲು ಪ್ರೇರಿಸಿತು. ಅದು ಪ್ರಾಚೀನವಾದರೂ ನಿತ್ಯನೂತನ (ಸನಾತನೋ ನಿತ್ಯನೂತನಃ)-ಸರ್ವಮೋಕ್ಷವಾದದ ದೈವವಾಣಿಯದು. ಆ ಚೈತನ್ಯವನ್ನು ದೇಶರತ್ನ ರಾಜೇಂದ್ರ ಪ್ರಸಾದ್ ಅವರು ತಮ್ಮಲ್ಲಿ ಗರ್ಭೀಕರಿಸಿಕೊಂಡಿದ್ದಾರೆ. ಅವರನ್ನು ನೋಡಿದಾಗ ನನಗೆ ಗುರುದೇವ ರವೀಂದ್ರನಾಥ ಠಾಕೂರರ ಒಂದು ಪದ್ಯ ನೆನಪಾಗುತ್ತದೆ: "ನನ್ನ ಪ್ರೀತಿಯು ಸೇವೆಯಲ್ಲಿ ಸಫಲವಾಗುವಂತೆ ನನಗೆ ಶಕ್ತಿಯನ್ನು ಕೊಡು. ನನ್ನ ಶಕ್ತಿಯನ್ನು ಪ್ರೀತಿಯೊಡನೆ ನಿನ್ನ ಸಂಕಲ್ಪಕ್ಕೆ ಶರಣಾಗಿರುವ ಶಕ್ತಿಯನ್ನು ನನಗೆ ನೀಡು"-ನಮ್ಮ ಇತಿಹಾಸದ ಈ ಹಂತದಲ್ಲಿ ದೇಶರತ್ನ ರಾಜೇಂದ್ರ ಪ್ರಸಾದ್ ಅವರನ್ನು ಈ ಉನ್ನತ ಅಧಿಕಾರ ಸ್ಥಾನಕ್ಕೆ ನಾವು ಸ್ವಾಗತಿಸುತ್ತೇವೆ. ಸರ್ವಶಕ್ತನಾದ ಭಗವಂತನು ತನ್ನ ಅತುಲವಾದ ಅನುಗ್ರಹದಿಂದ ದೇಶರತ್ನ ರಾಜೇಂದ್ರ ಪ್ರಸಾದ್ ಅವರಿಗೆ ಸಾಮರ್ಥ್ಯ ಮತ್ತು ಆರೋಗ್ಯ, ಶಕ್ತಿ ಮತ್ತು ಧೈರ್ಯಗಳನ್ನು ಕೊಟ್ಟು ನಮ್ಮ ಸಂವಿಧಾನ ರಚನಾಸಭೆ ಎಂಬ ನಾವೆಯನ್ನು ಶಾಂತಿ, ಸ್ವಾತಂತ್ರ್ಯ ಮತ್ತು ಸಾಮರಸ್ಯವೆಂಬ ಸುಂದರ ಬಂದರಿಗೆ ಚುಕ್ಕಾಣಿ ಹಿಡಿದು ನಡೆಸಲಿ ಎಂದು ಪ್ರಾರ್ಥಿಸುತ್ತೇನೆ. ಸ್ನೇಹಿತರೆ, ನನ್ನ ಮಾತನ್ನು ಮುಕ್ತಾಯ ಮಾಡುತ್ತಿದ್ದೇನೆ. ಮುಗಿಸುವ ಮುನ್ನ ಒಂದು ಪ್ರಾಚೀನ ಹೇಳಿಕೆಯನ್ನು ನಮ್ಮ ಹೃದಯಕ್ಕೆ ತೆಗೆದುಕೊಂಡು ಮನಸ್ಸಿನಲ್ಲಿಟ್ಟುಕೊಳ್ಳುವುದು ಉತ್ತಮ ಎಂದಷ್ಟೇ ಹೇಳಬಯಸುತ್ತೇನೆ-

"ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಬೋಧತ."

"ಏಳು ಎಚ್ಚರಗೊಳ್ಳು, ಗುರಿ ತಲಪುವವರೆಗೂ ನಿಲ್ಲದಿರು."

ಜೈ ಹಿಂದ್.

ಮಾನ್ಯ ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ) : ಮಿ. ಸೋಮನಾಥ ಲಹರಿ ಅವರು ಈಗ ಸದನವನ್ನು ಉದ್ದೇಶಿಸಿ ಮಾತನಾಡುತ್ತಾರೆ.

ಮಿ. ಸೋಮನಾಥ ಲಹರಿ (ಬಂಗಾಳ : ಸಾಮಾನ್ಯ) : ಈ ಸದನದ ಶಾಶ್ವತ ಅಧ್ಯಕ್ಷರಾಗಿ ಚುನಾಯಿತರಾದ ಡಾ. ರಾಜೇಂದ್ರ ಪ್ರಸಾದ್ ಅವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಮ್ಯೂನಿಸ್ಟ್ ಪಕ್ಷದ ಪ್ರತಿನಿಧಿಯಾಗುವ ಗೌರವಕ್ಕೆ ಪಾತ್ರನಾದ ನಾನು ಆ ಪಕ್ಷದ ಪರವಾಗಿಯೂ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಡಾ. ರಾಜೇಂದ್ರ ಪ್ರಸಾದ್ ಅವರ, ನೀವು ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾಗ ಕಮ್ಯೂನಿಸ್ಟರು ನಿಮ್ಮಲ್ಲಿ ತಾಳ್ಮೆ, ಸಹಿಷ್ಣುತೆ, ಇತರ ಪಕ್ಷಗಳ ದೃಷ್ಟಿಕೋನಗಳನ್ನು ತಿಳಿಯುವ ತೀವ್ರ ಅಭಿಲಾಷೆ ಮತ್ತು ಇತರರ ಅಭಿಪ್ರಾಯಗಳನ್ನು ಕೇಳುವ ಗುಣಗಳನ್ನು ಗಮನಿಸಿದರು. ಒಳ್ಳೇದು ಮಾನ್ಯರೆ, ಈ ಸಭೆಯ ಅಧ್ಯಕ್ಷರಾಗಿಯೂ ನೀವು ಅವೇ ಗುಣಗಳನ್ನು ಮುಂದುವರಿಸುತ್ತೀರಿ ಮತ್ತು ನಮ್ಮ ದೃಷ್ಟಿಕೋನಗಳನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಬೇರೆ ಯಾರಿಗೆ ನೀಡುವಂತಹ ಸಮಾನ ಅವಕಾಶಗಳನ್ನು ನಮಗೂ ನೀಡುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ. ಸ್ವಾಮಿ, ನಾವು ನೆನಪಿಸಿಕೊಳ್ಳಬೇಕಾದ ಒಂದು ದೊಡ್ಡ ವಿಚಾರವೆಂದರೆ ಬ್ರಿಟಿಷ್ ಸಾಮ್ರಾಜ್ಯಶಾಹಿಯು ಇನ್ನೂ ನಮ್ಮ ಮೇಲೆ ಪರಮಾಧಿಕಾರವನ್ನು ನಡೆಸುತ್ತಿದೆ. ಈ ಸಭೆಯಲ್ಲಿರುವ ಯಾವುದೇ ಸದಸ್ಯರ ಬಣ್ಣ ಏನಾದರಾಗಿರಲಿ, ಕಳೆದ ೨೦೦ ವರ್ಷಗಳಿಂದಲೂ ನಮ್ಮ ರಕ್ತವನ್ನು ಹೀರುತ್ತಿರುವ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಬಿಗಿಮುಷ್ಟಿಯಿಂದ ಕೂಡಲೇ ಬಿಡುಗಡೆಯಾಗಬೇಕು, ಸಂಪೂರ್ಣವಾಗಿ ಮುಕ್ತವಾಗಬೇಕು ಎಂಬ ತೀವ್ರ ಬಯಕೆಯಿಂದ ನಮ್ಮಲ್ಲಿ ಪ್ರತಿಯೊಬ್ಬರೂ ಧಗಧಗಿಸುತ್ತಿದ್ದೇವೆ ಎಂಬುದಂತೂ ಸತ್ಯ. ಬ್ರಿಟಿಷ್ ಸಾಮ್ರಾಜ್ಯಶಾಹಿಯು ತನ್ನ ಸೇನೆ, ತನ್ನ ವೈಸ್ರಾಯ್, ತನ್ನ ಬಿಳಿಯ ಅಧಿಕಾರಿಗಳು, ತನ್ನ ಆರ್ಥಿಕ ಮತ್ತು ಹಣಕಾಸಿನ ಬಿಗಿಮುಷ್ಟಿ ಮತ್ತು ತನ್ನ ಭಾರತೀಯ ಮಿತ್ರ ರಾಜರ ಮೂಲಕ ತನ್ನ ಹಿಡಿತವನ್ನು ಇನ್ನೂ ಇಟ್ಟುಕೊಂಡಿದೆ. ಸರಿ, ಮಾನ್ಯರೆ, ನೀವು ಈ ಸಭೆಯ ಅಧ್ಯಕ್ಷರಾಗಿ ನಿಷ್ಪಕ್ಷಪಾತವಾಗಿ ಇರಬೇಕೆಂದು ಕೆಲವರು ನಿರೀಕ್ಷಿಸಬಹುದು. ನಾನು ಹಾಗೆನ್ನಲಾರೆ, ಯಾವ ಅರ್ಥದಲ್ಲಿ ಎಂದರೆ ನೀವು ಒಬ್ಬ ದೇಶಭಕ್ತರು, ಈ ದೇಶದ ಕಷ್ಟಕ್ಕೆ ಗುರಿಯಾದ ದೇಶಭಕ್ತರಲ್ಲಿ ನೀವು ಒಬ್ಬರು. ನಮ್ಮ ಪರಮಾಧಿಕಾರವನ್ನು ದೃಢವಾಗಿ

ಪ್ರತಿಪಾದಿಸುವ ವಿಚಾರದಲ್ಲಿ ಹೇಳುವುದಾದರೆ, ಪರಮಾಧಿಕಾರವು ನಮ್ಮದೇ ಜನರ ಒಂದು ವಿಭಾಗದ ಮೇಲೆ ಅಲ್ಲ, 'ವಿಭಾಗಗಳು ಮತ್ತು ಸಮಿತಿಗಳು', ಎಂಬ ನುಡಿಗಟ್ಟುಗಳನ್ನು ಕುರಿತು ಜಗಳವಾಡುವುದರಲ್ಲಿ ಅಲ್ಲ, ಆದರೆ ಪರಮಾಧಿಕಾರವು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಬ್ರಿಟಿಷ್ ವೈಸ್ರಾಯ್ ತೊಲಗಿ ಹೋಗಬೇಕು ಎಂದು ಹೇಳುತ್ತಾ ಮತ್ತು ಒತ್ತಾಯಿಸುತ್ತಾ ನಮ್ಮ ಪರಮಾಧಿಕಾರವನ್ನು ಒತ್ತಿ ಹೇಳುವ ಮೂಲಕ ಮತ್ತು ಬ್ರಿಟಿಷ್ ಸೈನ್ಯವು ಭಾರತ ಬಿಟ್ಟು ತೊಲಗಲಿ ಎಂದು ಕೇಳುವ ಮತ್ತು ಒತ್ತಾಯ ಮಾಡುವ ಮೂಲಕ. ನಾವು ನಮ್ಮ ಪರಮಾಧಿಕಾರವನ್ನು ಇಲ್ಲಿ ಮತ್ತು ಈಗ ಘೋಷಿಸಿಕೊಳ್ಳಬಹುದು. ನಮ್ಮ ಜನರಿಗೆ ಒಂದು ಹೋರಾಟವನ್ನು ಆರಂಭಿಸಿ ಎಂಬ ಕರೆಯನ್ನು ಕೊಡುವ ಮೂಲಕ ಅದನ್ನು ಸಾಧಿಸಬಹುದು ಎಂದು ನನಗೆ ದೃಢ ವಿಶ್ವಾಸವಿದೆ. ಈ ಗೌರವಾನ್ವಿತ ಸಂಸ್ಥೆಯ ಮೂಲಕ ನಾವು ಸ್ವತಂತ್ರರು, ನಾವು ಬ್ರಿಟಿಷ್ ಸರ್ಕಾರದ ಅಧಿಕಾರವನ್ನು ಮನ್ನಿಸುವುದಿಲ್ಲ, ಬ್ರಿಟಿಷ್ ವೈಸ್ರಾಯ್‌ನನ್ನು ಮನ್ನಿಸುವುದಿಲ್ಲ, ಅವರ ರಾಜತಾಂತ್ರಿಕ ಮಾತುಗಳನ್ನು ಮನ್ನಿಸುವುದಿಲ್ಲ ಎಂದು ಘೋಷಿಸುವ ಮೂಲಕ ನಾವು ಆ ಹೋರಾಟವನ್ನು ಪ್ರಾರಂಭಿಸಬಹುದು. ಬ್ರಿಟಿಷ್ ಸಾಮ್ರಾಜ್ಯಶಾಹಿ ಮತ್ತು ಅಧಿಕಾರದ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಅದರ ಸಂಪುಟ ನಿಯೋಗದ ಯೋಜನೆ ಸೃಷ್ಟಿಸಿದ ಭ್ರಾಂತಿಯಿಂದ ನಾವು ದಾರಿ ತಪ್ಪುವುದಿಲ್ಲ ಎಂದು ಈ ಸಭೆಯಿಂದ ಘೋಷಿಸುವುದು ಸಾಧ್ಯವಾಗಿದ್ದರೆ ಎಂದು ನಾನು ಬಯಸುತ್ತೇನೆ. ಆದರೆ ಭ್ರಾಂತಿಗಳು ಹಠಮಾರಿ ಎಂದು ನನಗೆ ಗೊತ್ತು. ಆ ಭ್ರಾಂತಿಗಳನ್ನು ತೊಡೆದುಹಾಕಲು ನಿಮ್ಮ ಸಹಾಯ ನಮಗೆ ದೊರೆಯುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ಜಗತ್ತಿನ ಎದುರು ಈಗಾಗಲೇ ನೆಗೆಪಾಟಲಿಗೆ ಈಡಾಗುವಂತೆ ಮಾಡಿದ ಆ ಯೋಜನೆಯ ವಿರುದ್ಧ, ಆ ಕ್ರೂರ ಯೋಜನೆಯ ವಿರುದ್ಧ ಅತ್ಯಂತ ನಿರ್ಣಾಯಕವಾದ ಮತ್ತು ಒಗ್ಗಟ್ಟಿನ ಹೋರಾಟವನ್ನು ಮಾಡುವಂತೆ ಭಾರತದ ಜನರನ್ನು ಮತ್ತೆ ಪ್ರಚೋದಿಸಬೇಕು. ನಾವು ಈಗಾಗಲೇ ಕಷ್ಟ ಶವಸಂಪುಟದ ಆಚ್ಛಾದನೆಯ ಅಡಿಯಲ್ಲಿ, ಭ್ರಾತೃಹತ್ಯೆಯ ಯುದ್ಧನೀತಿಯ ಅಡಿಯಲ್ಲಿ ಸಂಧಿಸುತ್ತಿದ್ದೇವೆ. ಅದು ಈ ಸಂಪುಟ ಯೋಜನೆಯ ಫಲಿತಾಂಶವಾಗಿದೆ....

**ಮಾನ್ಯ ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ) :** ಶ್ರೀ ಲಹರಿ ನಡುವೆ ಮಾತಾಡಲು ಅನುಮತಿ ಕೊಡಿ. ಈಗ ನೀವು ಡಾ. ರಾಜೇಂದ್ರ ಪ್ರಸಾದ್ ಕುರಿತು ಕೆಲವು ಮಾತುಗಳನ್ನು ಆಡಬಹುದು... (ನಗು).

**ಶ್ರೀ ಸೋಮನಾಥ ಲಹರಿ :** ಅದು ನನಗೆ ಗೊತ್ತು. ಡಾ. ರಾಜೇಂದ್ರ ಪ್ರಸಾದ್ ಅವರನ್ನು ಪ್ರಶಂಸೆ ಮಾಡಿದ್ದು ಆ ಕಾರಣಕ್ಕಾಗಿಯೇ. ನೀವು ಬೇರೆಯವರಿಗೆ ಅವಕಾಶ ಕೊಟ್ಟಂತೆಯೇ ಅವರು ನಮ್ಮ ಅಭಿಪ್ರಾಯಗಳನ್ನು ಮುಂದಿಡಲು ನಮಗೆ ಅದೇ ಪರಿಗಣನೆಯನ್ನು ಮುಂದುವರಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಏಕೆಂದರೆ ಯಾವಾಗಲೂ ನಮ್ಮ ಅನುಭವ ಏನೆಂದರೆ, ನಮ್ಮ ಅಭಿಪ್ರಾಯಗಳನ್ನು ಮುಂದಿಡುವ ಪ್ರಶ್ನೆ ಬಂದಾಗ ಖಂಡಿತವಾಗಿಯೂ ಸಂಕ್ಷಿಪ್ತವಾಗಿ ಎಂದು ಹೇಳಲಾಗುತ್ತದೆ. ವಾಸ್ತವ ಸಂಗತಿ ಎಂದರೆ ಈ ಸಭೆಯಲ್ಲಿ ನಾನು ಮಾತನಾಡಲು ಎದ್ದು ನಿಲ್ಲುವ ಮೊದಲೇ ಸಂಕ್ಷಿಪ್ತವಾಗಿ ಮಾತನಾಡುವಂತೆ ಎರಡು ಸಾರಿ ಹೇಳಲಾಯಿತು. ಹೇಗಾದರೂ ಅದನ್ನು ನಾನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ನಾನು ಏನು ನಿರೀಕ್ಷೆ ಮಾಡುತ್ತೇನೆಂದರೆ ಈ ಸಭೆಯ ಶಾಶ್ವತ ಅಧ್ಯಕ್ಷರಾಗಿ ಡಾ. ರಾಜೇಂದ್ರ ಪ್ರಸಾದ್ ಅವರು ಈ ದೇಶದ ಭ್ರಾಂತಿಗಳನ್ನು ತೊಲಗಿಸಲು ನಮಗೆ ಸಹಾಯ ಮಾಡಬೇಕು, ನಮ್ಮ ಅಭಿಪ್ರಾಯವನ್ನು ಪೂರ್ತಿಯಾಗಿ ಮಂಡಿಸಲು ಸಹಾಯ ಮಾಡಬೇಕು. ಈ ಸಂಪುಟ ನಿಯೋಗ ಯೋಜನೆಯನ್ನು ಕಿತ್ತಸೆಯಬೇಕು ಮತ್ತು ಅದರ ತೀರ್ಮಾನ ಹಾಗೂ ಯಾವೆಲ್ಲವನ್ನೂ ತೊಲಗಿಸಬೇಕು ಹಾಗೂ ಒಗ್ಗಟ್ಟಿನಿಂದಿದ್ದು ಹೋರಾಡಬೇಕು.

**ಮಾನ್ಯ ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ) :** ನಾನು ದೋಷಾತೀತನಲ್ಲ ಎಂದು ಗೌರವಾನ್ವಿತ ಸದಸ್ಯರು ಒಪ್ಪುತ್ತಾರೆ ಎಂದು ಭಾವಿಸುತ್ತೇನೆ. ಆದ್ದರಿಂದ ನಾನು ಈಗ ಶ್ರೀ ಜೈಪಾಲ್ ಸಿಂಗ್ ಅವರನ್ನು

ನಿಮ್ಮನ್ನು ಕುರಿತು ಕೆಲವು ನಿಮಿಷಗಳ ಕಾಲ ಮಾತನಾಡಬೇಕೆಂದು ಆಹ್ವಾನಿಸುತ್ತೇನೆ. ಅವರು ಭೋಟ ನಾಗಪುರದ ಆದಿವಾಸಿಗಳನ್ನು ಪ್ರತಿನಿಧಿಸುತ್ತಾರೆ.

**ಶ್ರೀ ಜೈಪಾಲ್ ಸಿಂಗ್ (ಬಿಹಾರ : ಸಾಮಾನ್ಯ) :** ನಾಗಪುರದ ಆದಿವಾಸಿ ಬುಡಕಟ್ಟುಗಳ ಪ್ರತಿನಿಧಿಯಾಗಿ ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ನಾನು ನಿಮಗೆ ವಂದನೆಗಳನ್ನು ಸಲ್ಲಿಸುತ್ತೇನೆ ಮಾನ್ಯರೇ. ಡಾ ರಾಜೇಂದ್ರ ಪ್ರಸಾದ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ನಾನು ಕೆಲವು ಮಾತುಗಳನ್ನಾಡಲು, ನಮ್ಮ ಅಭಿಪ್ರಾಯವನ್ನು ಪೂರ್ತಿಯಾಗಿ ಮಂಡಿಸಲು ಸಹಾಯ ಮಾಡಬೇಕು, ಅದರಲ್ಲೂ ವಿಶೇಷವಾಗಿ ನಾನು ಪ್ರತಿನಿಧಿಸುವ ಸಮುದಾಯದ ಪರವಾಗಿ ಮಾತನಾಡಲು ಬಯಸುತ್ತೇನೆ. ಇಲ್ಲಿ ನಾನು ಲೆಕ್ಕಹಾಕಿದರೆ ನಾವು ಕೇವಲ ಐದು ಜನ ಇದ್ದೇವೆ. ಆದರೆ ನಾವು ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದೇವೆ ಮತ್ತು ನಾವೇ ನಿಜವಾಗಿ ಭಾರತದ ಒಡೆಯರು. ಇತ್ತೀಚಿನ ದಿನಗಳಲ್ಲಿ “ಭಾರತ ಬಿಟ್ಟು ತೊಲಗಿ” ಎಂದು ಹೇಳುವುದು ಒಂದು ವೈಖರಿಯಾಗಿದೆ. ಇದು ಭಾರತದ ಮೂಲ ನಿವಾಸಿಗಳ ನಿಜವಾದ ಪುನರ್ವಸತಿ ಮತ್ತು ಪುನರ್ಸ್ಥಾಪನೆಯ ಒಂದು ಹಂತ ಮಾತ್ರ ಎಂದು ನಾನು ಭಾವಿಸುತ್ತೇನೆ. ಬ್ರಿಟಿಷರು ತೊಲಗಲಿ. ಅನಂತರ ಆಮೇಲೆ ಬಂದವರೆಲ್ಲ ತೊಲಗಲಿ. ಆಗ ಭಾರತದ ಮೂಲ ಜನರು ಮಾತ್ರ ಉಳಿಯುತ್ತಾರೆ. ಡಾ. ರಾಜೇಂದ್ರ ಪ್ರಸಾದ್ ಅವರನ್ನು ಈ ಸಭೆಯ ಶಾಶ್ವತ ಅಧ್ಯಕ್ಷರನ್ನಾಗಿ ಪಡೆದಿದ್ದಕ್ಕೆ ನಾವು ದಿಟವಾಗಿಯೂ ಬಹಳ ಸಂತೋಷ ಪಟ್ಟಿದ್ದೇವೆ. ಅವರು ಯಾವ ಪ್ರಾಂತ್ಯಕ್ಕೆ ಸೇರಿದ್ದಾರೆಯೋ ಅದರ ದಕ್ಷಿಣ ಭಾಗದಲ್ಲಿ, ಪ್ರಾಯಃ ಇಡೀ ಭಾರತದಲ್ಲೇ ಅತ್ಯಂತ ಸಾಂದ್ರವಾಗಿ ಮೂಲನಿವಾಸಿಗಳು ವಾಸಮಾಡುತ್ತಿದ್ದಾರೆ. ಆದ್ದರಿಂದ ನಾವು ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವಾಗ ಅವರು ಕನಿಷ್ಠಪಕ್ಷ ತಾಳ್ಮೆಯಿಂದಾದರೂ ಕೇಳುತ್ತಾರೆ ಎಂದು ನಾವು ಭಾವಿಸುತ್ತೇವೆ. ಅವರ ಗುಣವಿಶೇಷಗಳನ್ನು ಕುರಿತು ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಅವು ಈಗಾಗಲೇ ಎಲ್ಲರಿಗೂ ಚೆನ್ನಾಗಿ ತಿಳಿದಿವೆ. ಆದ್ದರಿಂದ ಡಾ. ರಾಜೇಂದ್ರ ಪ್ರಸಾದ್ ಅವರು ಸಹಾನುಭೂತಿಯಿಂದ ನಮ್ಮ ಮಾತುಗಳನ್ನು ಕೇಳುವಾಗ ಸದನದ ಉಳಿದ ಸದಸ್ಯರು ಸಹಸ್ಪಂದನ ಮಾಡುತ್ತಾರೆ ಎಂದು ನಿರೀಕ್ಷಿಸುತ್ತಾ ನನ್ನ ಮಾತುಗಳನ್ನು ಮುಕ್ತಾಯ ಮಾಡುತ್ತೇನೆ. (ಹರ್ಷೋದ್ಗಾರಗಳು).

**ಮಾನ್ಯ ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ) :** ಈಗ ನಾನು ಬುಲ್ ಬುಲ್-ಇ-ಹಿಂದ್, ಭಾರತದ ಕೋಗಿಲೆ ಸದನವನ್ನು ಕುರಿತು ಮಾತನಾಡಬೇಕೆಂದು ಕೋರುತ್ತೇನೆ (ನಗು ಮತ್ತು ಹರ್ಷೋದ್ಗಾರಗಳು), ಗದ್ಯದಲ್ಲಲ್ಲ, ಪದ್ಯದಲ್ಲಿ.

(ಅನಂತರ ಪ್ರಶಂಸಾಘೋಷದ ಮೇಲೆ ಶ್ರೀಮತಿ ಸರೋಜಿನಿ ನಾಯ್ಡು ಅವರು ವೇದಿಕೆಗೆ ಬರುತ್ತಾರೆ).

**ಶ್ರೀಮತಿ ಸರೋಜಿನಿ ನಾಯ್ಡು (ಬಿಹಾರ : ಸಾಮಾನ್ಯ) :** ಮಾನ್ಯ ಅಧ್ಯಕ್ಷರೇ, ನೀವು ನನ್ನನ್ನು ಆಹ್ವಾನಿಸಿದ ರೀತಿ ಸಾಂವಿಧಾನಿಕವಾಗಿಲ್ಲ. (ನಗು).

**ಮಾನ್ಯ ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ) :** ಶಿಸ್ತು, ಶಿಸ್ತು. ದಯವಿಟ್ಟು ಅಧ್ಯಕ್ಷರನ್ನು ಆಕ್ಷೇಪ ಮಾಡುವಂತಿಲ್ಲ (ಮುಂದವರಿದ ನಗು).

**ಶ್ರೀಮತಿ ಸರೋಜಿನಿ ನಾಯ್ಡು :** ಈ ಸಂದರ್ಭ ನನಗೆ ಕಾಶ್ಮೀರಿ ಕವಿಯೊಬ್ಬರ ಕೆಲವು ಸಾಲುಗಳನ್ನು ನೆನಪಿಗೆ ತರುತ್ತದೆ. ಅವರು ಹೇಳುತ್ತಾರೆ:

“ಬುಲ್ ಬುಲ್ ಕೋ ಮುಬಾರಕ್, ಗುಲ್ ಕೋ ಚಮನ್ ಮುಬಾರಕ್,

ರಂಗೀನ್ ತಬಿಯತೋಂ ಕೋ ರಂಗೇ ಸುಖಾನ್ ಮುಬಾರಕ್”

ಇಂದು ನನ್ನ ಮಹಾನ್ ನೇತಾರರಾದ ಕಾಮ್ರೇಡ್ ರಾಜೇಂದ್ರ ಪ್ರಸಾದ್ ಅವರನ್ನು ಕುರಿತು ಪ್ರಶಂಸಾ ಭಾಷಣಗಳ ಕಾಮನಬಿಲ್ಲಿನ ವರ್ಣಭಾಯೆಗಳಲ್ಲಿ ನಾವು ಮುಳುಗಿ ಹೋಗಿದ್ದೇವೆ. (ಹರ್ಷೋದ್ಗಾರಗಳು). ಕಾವ್ಯದ ಅಲಂಕಾರವು ಹೇಗೆ ಕಾಮನಬಿಲ್ಲಿಗೆ ಇನ್ನೊಂದು ಬಣ್ಣವನ್ನು ಸೇರಿಸುತ್ತದೆಯೋ ನನಗೆ ತಿಳಿಯದು.

ಆದ್ದರಿಂದ ನಾನು ರಾಜೇಂದ್ರ ಬಾಬು ಅವರ ಉದಾರಣೆಯನ್ನೇ ಅನುಕರಿಸಿ ನಿರಾಡಂಬರವಾಗಿರುತ್ತೇನೆ ಮತ್ತು ಒಬ್ಬ ಮಹಿಳೆಗೆ ತಕ್ಕುದಾದ ರೀತಿಯಲ್ಲಿ ಶುದ್ಧಾಂಗವಾಗಿ ಗೃಹಸಂಬಂಧಿ ವಿಚಾರಗಳಿಗೇ ನನ್ನ ಮಾತುಗಳನ್ನು ಪರಿಮಿತಗೊಳಿಸುತ್ತೇನೆ. (ನಗು). ನಾವೆಲ್ಲರೂ ನಮ್ಮ ಮಹಾನ್ ವಾಗ್ಮಿ ಸರ್ ರಾಧಾಕೃಷ್ಣನ್ ಅವರ ವಾಗ್ಧಾರೆಯ ರಥದಲ್ಲಿ ತೇಲಿಹೋಗಿದ್ದೇವೆ. ಅವರೆಲ್ಲೋ ಇಲ್ಲಿಂದ ಅದೃಶ್ಯವಾಗಿರುವ ಹಾಗೆ ತೋರುತ್ತದೆ (ನಗು).

**ಸರ್ ಎಸ್. ರಾಧಾಕೃಷ್ಣನ್ :** ಇಲ್ಲ ಇಲ್ಲ. ನಾನು ಇಲ್ಲೇ ಇದ್ದೇನೆ. (ನಗುವಿನ ಪುನರಾವರ್ತನೆ).

**ಶ್ರೀಮತಿ ಸರೋಜಿನಿ ನಾಯ್ಡು :** ಅವರು ವಾಕ್ಪ್ರವಾಹದಿಂದ ಕೂಡಿದ ವಿವೇಕವನ್ನು ನಮ್ಮ ಮೇಲೆ ಎರೆದಿದ್ದಾರೆ. ಅಲ್ಲದೆ ವಿವಿಧ ಪ್ರಾಂತ್ಯಗಳು, ಪಂಗಡಗಳು, ಧರ್ಮಗಳು ಮತ್ತು ಸಮುದಾಯಗಳನ್ನು ಪ್ರತಿನಿಧಿಸುವ ಭಾಷಣಕಾರರು ಸರದಿಯಂತೆ ಮಾತನಾಡಿದ್ದಾರೆ. ಅಲ್ಲದೆ ಒಬ್ಬರು ಸಜ್ಜನರು ಬ್ರಿಟಿಷರ ಅನಂತರ ನಾವು ಎಲ್ಲರೂ ಕೂಡ ತೊಲಗಬೇಕು ಎಂದು ಹೇಳುತ್ತಾ ಈ ದೇಶದ ಮೂಲ ನಿವಾಸಿಗಳ ಹಕ್ಕುಗಳಿಗೆ ತಮ್ಮ ದಾವೆಯನ್ನು ಗುರುತಿಸಿದ್ದಾರೆ. ಅವರೆಲ್ಲರೂ ಸರ್ವಾನುಮತದಿಂದ ಹೇಳಿದ ಒಂದು ಸಂಗತಿಯೆಂದರೆ ಅದು ರಾಜೇಂದ್ರ ಪ್ರಸಾದ್ ಅವರನ್ನು ಕುರಿತದ್ದೇ ಆಗಿದೆ. ಸ್ವಲ್ಪ ಸಮಯದ ಹಿಂದೆ ರಾಜೇಂದ್ರ ಪ್ರಸಾದ್ ಅವರನ್ನು ಕುರಿತು ಒಂದು ಮಹಾಕಾವ್ಯವನ್ನು ಸಂಕ್ಷೇಪಿಸಿ ಒಂದು ಚುಟುಕ ಪದ್ಯವನ್ನು ರಚಿಸುವಂತೆ ನನಗೆ ಕೇಳಲಾಗಿತ್ತು. ಜೇನುತುಪ್ಪದ ಮಸಿದೌತಿಯಲ್ಲಿ ಅದ್ದಿದ ಚಿನ್ನದ ಲೇಖನಿಯಿದ್ದರೆ ಮಾತ್ರ ಅದನ್ನು ನನಗೆ ಮಾಡಲು ಸಾಧ್ಯ ಎಂದು ನಾನು ಹೇಳಿದ್ದೆ. ಏಕೆಂದರೆ, ಜಗತ್ತಿನಲ್ಲಿರುವ ಎಲ್ಲ ಶಾಯಿಯೂ ಅವರ ಗುಣಗಳನ್ನು ವಿವರಿಸಲು ಸಾಕಾಗುವುದಿಲ್ಲ ಅಥವಾ ಅವರ ಗುಣಗಳಿಗೆ ತಕ್ಕುದಾದ ಗೌರವವನ್ನು ಸಲ್ಲಿಸಲು ಸಾಕಾಗುವುದಿಲ್ಲ. ಒಬ್ಬರು ಭಾಷಣಕಾರರು ಬಹಳ ಸರಿಯಾಗಿ ನಮಗೆ ನೆನಪಿಸಿದ್ದಾರೆ. ಅವರ ಹೇಳಿಕೆಯಲ್ಲಿ ಒಂದು ಭಾಗವನ್ನು ಮಾತ್ರ ನಾನು ಒಪ್ಪುತ್ತೇನೆ. ತಾತ್ಕಾಲಿಕ ಅಧ್ಯಕ್ಷರು ಮತ್ತು ಶಾಶ್ವತ ಅಧ್ಯಕ್ಷರು ಇಬ್ಬರೂ ಬಿಹಾರದಲ್ಲಿ ಜನ್ಮತಾಳಿದ್ದಾರೆ ಮತ್ತು ಇಬ್ಬರೂ ಬಿಹಾರದಲ್ಲಿ ಜನಿಸಿದ್ದ ಬುದ್ಧನ ಕೆಲವು ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ಒಂದು ಅಂಶವನ್ನು ಒಪ್ಪಿಕೊಳ್ಳುತ್ತೇನೆ, ಇನ್ನೊಂದನ್ನಲ್ಲ ಎಂದು ನಾನು ಹೇಳಿದೆ. ನಾನು ಒಪ್ಪಿಕೊಳ್ಳಲು ಬಯಸುವ ಒಂದು ಅಂಶವೆಂದರೆ, ಸಹಾನುಭೂತಿ, ತಿಳಿವಳಿಕೆ, ತ್ಯಾಗ ಮತ್ತು ಪ್ರೀತಿಯ ಸಾಕಾರ ರೂಪವಾದ ಮಹಾನ್ ಬುದ್ಧನಿಂದ ರಾಜೇಂದ್ರ ಪ್ರಸಾದ್ ಅವರು ಆಧ್ಯಾತ್ಮಿಕವಾಗಿ ಖಂಡಿತವಾಗಿಯೂ ಇಳಿದು ಬಂದಿದ್ದಾರೆ. ಅನೇಕ ವರ್ಷಗಳ ಕಾಲ ಅವರೊಡನೆ ಒಡನಾಡುವ ಸೌಭಾಗ್ಯ ನನಗೆ ಪ್ರಾಪ್ತವಾಗಿತ್ತು. ಅವರು ನನ್ನ ನೇತ, ಅವರು ನನ್ನ ಕಾಮ್ರೇಡ್, ಅವರು ನನ್ನ ಸೋದರ, ಆದರೆ ತುಂಬ ಕಿರಿಯ ಸೋದರ. ಅವರ ಜನ್ಮದಿನ ನನಗೆ ಗೊತ್ತಿರುವುದರಿಂದ ಅವರು ನನಗಿಂತ ಐದು ವರ್ಷ ಪೂರ್ತಿ ಚಿಕ್ಕವರೆಂದು ಕಂಡುಕೊಂಡಿದ್ದೇನೆ. ಆದ್ದರಿಂದ ನಾನು ಅವರಿಗೆ ಆಶೀರ್ವಾದ ನೀಡುವ ಸ್ಥಾನದಲ್ಲಿದ್ದೇನೆ ಮತ್ತು ಪ್ರಶಂಸೆಯ ಅಭಿನಂದನೆಗಳನ್ನೂ ಸಲ್ಲಿಸುತ್ತೇನೆ. ಈ ಸದನದಲ್ಲಿ ಪ್ರತಿಯೊಬ್ಬರೂ ದೃಢ ವಿಶ್ವಾಸದಿಂದ ಹೇಳಿರುವುದೇನೆಂದರೆ ಅವರು ಈ ಸದನದ ಪೋಷಕ ಮತ್ತು ತಂದೆಯಂತಿರುತ್ತಾರೆ. ನನ್ನ ಕಲ್ಪನೆಯಲ್ಲಿ ಅವರು ಧಳಧಳಿಸುವ ಕತ್ತಿ ಹಿಡಿದವರಾಗಿರುವುದಿಲ್ಲ ಬದಲಿಗೆ ನೆಲನೈದಿಯ (ಲಿಲಿ) ಗೊಂಚಲನ್ನು ಹಿಡಿದ ದೇವತೆಯಂತಿರುತ್ತಾರೆ. ಅದು ಜನರ ಹೃದಯಗಳನ್ನು ಗೆಲ್ಲುತ್ತದೆ. ಏಕೆಂದರೆ, ಅವರಲ್ಲಿ ಅತ್ಯಾವಶ್ಯಕವಾದ ಮಾಧುರ್ಯವಿದೆ. ಅದು ಅವರ ಶಕ್ತಿಯ ಒಂದು ಭಾಗ. ಅವರಲ್ಲಿ ಅತ್ಯಾವಶ್ಯಕವಾದ ವಿವೇಕವಿದೆ. ಅದು ಅವರ ಅನುಭವವು ಒಂದು ಭಾಗ. ಅವರಲ್ಲಿ ಅತ್ಯಾವಶ್ಯಕವಾದ ನಿರ್ಮಲವಾದ ದರ್ಶನವಿದೆ, ಸೃಷ್ಟಿಶೀಲ ಕಲ್ಪನೆಯಿದೆ ಮತ್ತು ರಚನಾತ್ಮಕ ಶ್ರದ್ಧೆಯಿದೆ. ಅದು ಅವರನ್ನು ಬುದ್ಧ ಭಗವಾನನ ಪಾದದ ಅತಿ ಸಮೀಪಕ್ಕೆ ಕರೆದೊಯ್ಯುತ್ತದೆ. ಈ ಸದನದಲ್ಲಿ ಖಾಲಿ ಜಾಗಗಳನ್ನು ನಾನು ನೋಡುತ್ತಿದ್ದೇನೆ. ಆ ಮುಸ್ಲಿಮ್ ಸೋದರರ ಗೈರುಹಾಜರಿಯಿಂದ ನನ್ನ ಹೃದಯಕ್ಕೆ ವೇದನೆಯಾಗಿದೆ. ನನ್ನ ಹಳೆಯ ಸ್ನೇಹಿರಾದ ಶ್ರೀ ಮಹಮ್ಮದ್‌ಅಲಿ ಜಿನ್ನಾ ಅವರ ನೇತೃತ್ವದಲ್ಲಿ

ಅವರೆಲ್ಲ ಬರುತ್ತಾರೆ ಎಂದು ನಾನು ಎದುರು ನೋಡುತ್ತಿದ್ದೇನೆ. ಅವರನ್ನು ಒಳಗೆ ಕರೆತರಲು ಏನಾದರೂ ಮನವೊಲಿಸುವಿಕೆ ಅಗತ್ಯವಿದ್ದರೆ, ಯಾವುದೇ ಸೊಗಸಾದ ಮಂತ್ರದಂಡ ಅಗತ್ಯವಿದ್ದರೆ ಅದು ಡಾ. ರಾಜೇಂದ್ರ ಪ್ರಸಾದರ ಅತ್ಯಾವಶ್ಯಕವಾದ ಮಾಧುರ್ಯ, ಅತ್ಯಾವಶ್ಯಕವಾದ ವಿವೇಕ ಮತ್ತು ಅತ್ಯಾವಶ್ಯಕವಾದ ಸೃಷ್ಟಿಶೀಲ ಶ್ರದ್ಧೆ. ನಾನು ನಿರೀಕ್ಷಿಸುತ್ತಿದ್ದೇನೆ ಮತ್ತು ಹಾಗೆ ನಿರೀಕ್ಷಿಸುವುದು ಸರಿ ಎಂದು ನಂಬಿದ್ದೇನೆ- ಅದೆಂದರೆ ನನ್ನ ಸ್ನೇಹಿತರಾದ ಡಾ. ಅಂಬೇಡ್ಕರ್ ಇಂದು ಬಹಳ ಕಹಿಮಸ್ಸಿನವರಾಗಿದ್ದಾರೆ, ಅವರು ಅನತಿಕಾಲದಲ್ಲಿಯೇ ಈ ಸಂವಿಧಾನ ರಚನಾಸಭೆಯ ಎಲ್ಲ ಉದ್ದೇಶಗಳ ಅತ್ಯಂತ ಸಮರ್ಥ ಬೆಂಬಲಿಗರಲ್ಲಿ ಒಬ್ಬರಾಗುತ್ತಾರೆ ಎಂದು ನಾನು ನಂಬುತ್ತೇನೆ. ಅವರ ಮೂಲಕ ಅವರ ಲಕ್ಷಾಂತರ ಅನುಯಾಯಿಗಳು ತಮ್ಮ ಹಿತಾಸಕ್ತಿಗಳು ಇನ್ನೂ ಹೆಚ್ಚು ಸೌಲಭ್ಯ ಹೊಂದಿದವರ ಹಿತಾಸಕ್ತಿಗಳಷ್ಟೇ ಸುರಕ್ಷಿತವಾಗಿರುತ್ತವೆ ಎಂದು ಮನಗಾಣುತ್ತಾರೆ. ಈ ನೆಲದ ಮೂಲ ಒಡೆಯರು ತಾವು ಎಂದು ತಮ್ಮನ್ನು ಕರೆದುಕೊಳ್ಳುವ ಜನರು ಈ ಸಂವಿಧಾನ ರಚನಾಸಭೆಯಲ್ಲಿ ಜಾತಿ, ಮತ, ಪ್ರಾಚೀನ ಅಥವಾ ನವೀನ ಎಂಬ ಸ್ಥಾನಮಾನದ ತಾರತಮ್ಯವಿರುವುದಿಲ್ಲ ಎಂದು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಹಾರೈಸುತ್ತೇನೆ. ಈ ದೇಶದ ಅತ್ಯಂತ ಚಿಕ್ಕ ಅಲ್ಪಸಂಖ್ಯಾತರು ರಾಜಕೀಯವಾಗಿ ಪ್ರತಿನಿಧಿಸಲ್ಪಡಲಿ ಅಥವಾ ಬೇರೆ ಯಾವ ರೀತಿಯಲ್ಲಿ ಅವರನ್ನು ಪ್ರತಿನಿಧಿಸಬಹುದು ಎಂದು ನನಗೆ ತಿಳಿಯದು-ಅವರ ಹಿತಾಸಕ್ತಿಗಳನ್ನು ಅತ್ಯಂತ ಎಚ್ಚರದಿಂದ, ಜಾಗರೂಕತೆಯಿಂದ ಮತ್ತು ಪ್ರೀತಿಯಿಂದ ಪಾಲಿಸುವ ಒಬ್ಬ ಪೋಷಕ ಅವರ ಪರವಾಗಿದ್ದಾರೆ ಎಂದು ಅರ್ಥಮಾಡಿಕೊಳ್ಳುತ್ತಾರೆ. ಈ ದೇಶದಲ್ಲಿ ಸಮಾನತೆ ಮತ್ತು ಸಮಾನ ಅವಕಾಶಗಳು ಅವರ ಜನ್ಮಸ್ಥಿತಿ ಹಕ್ಕು ಎನ್ನುವುದನ್ನು ಒಂದು ಕೂದಲೆಳೆಯಷ್ಟು ಕೂಡ ಹೆಚ್ಚಿನ ಸೌಲಭ್ಯ ಹೊಂದಿದವರಿಂದ ಅತಿಕ್ರಮಣಕ್ಕೆ ಒಳಗಾಗಲು ಬಿಡುವುದಿಲ್ಲ. ನಾನು ಮತ್ತೂ ಆಶಿಸುವುದೇನೆಂದರೆ, ನಾನು ನನ್ನ ವೈಯಕ್ತಿಕ ಗೆಳೆಯರೆಂದು ಎಣಿಸುವ ಭಾರತದ ಅನೇಕ ರಾಜರು ಇಂದು ಎಷ್ಟೋ ಆತುರರಲ್ಲಿದ್ದಾರೆ, ಎಷ್ಟೋ ಆತಂಕದಲ್ಲಿದ್ದಾರೆ, ಎಷ್ಟೋ ಅನಿಶ್ಚಿತತೆಯಿಂದಿದ್ದಾರೆ ಅಥವಾ ಎಷ್ಟೋ ಭೀತಿಯಿಂದಿದ್ದಾರೆ-ಅವರು ಮನವರಿಕೆ ಮಾಡಿಕೊಳ್ಳುವುದೇನೆಂದರೆ ರಾಜರಾಗಿರಲಿ ಅಥವಾ ರೈತರಾಗಿರಲಿ ಭಾರತದ ಸಂವಿಧಾನವು ಭಾರತದ ಪ್ರತಿಯೊಬ್ಬ ಜೀವಿಯ ಸ್ವಾತಂತ್ರ್ಯ ಮತ್ತು ವಿಮೋಚನೆಯ ಸಂವಿಧಾನವಾಗಿದೆ. ಈ ಮನವರಿಕೆಯನ್ನು ಅವರು ಮನೆಗೆ ತೆಗೆದುಕೊಂಡು ಹೋಗಬೇಕೆನ್ನುವುದು ನನ್ನ ಅಪೇಕ್ಷೆ. ಡಾ. ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನ ಮತ್ತು ಪೋಷಣೆಯ ಮೂಲಕವಲ್ಲದೆ ಬೇರಾವುದೇ ಮನವೊಪ್ಪುವ ರೀತಿಯಲ್ಲಿ ಅದನ್ನು ಮಾಡಲಾಗುವುದಿಲ್ಲ. ಎಷ್ಟು ಹೊತ್ತು ಮಾತನಾಡಲು ನನಗೆ ಹೇಳಲಾಗಿದೆ? ಆದರೆ ಹಳೆಯ ಗಾದೆ 'ಹೆಣ್ಣಿನದು ಕೊನೆಯ ಮಾತಷ್ಟೇ ಅಲ್ಲ ಅತ್ಯಂತ ದೀರ್ಘವಾದ ಮಾತು, ಎಂಬುದನ್ನು ಸುಳ್ಳು ಮಾಡಬೇಕು ಎನ್ನುವುದು ನನ್ನ ನಂಬಿಕೆ. ನಾನು ಒಬ್ಬಳು ಹೆಣ್ಣು ಎಂಬ ಮಾತಕ್ಕೆ ನನ್ನದು ಕೊನೆಯ ಮಾತಲ್ಲ, ಇಂದು ನಾನು ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಆತಿಥೇಯಳೂ ಆಗಿದ್ದೇನೆ. ಅದು ಹೊರಗಿರುವವರನ್ನು ತನ್ನ ತೆಕ್ಕೆಗೆ ಸಂತೋಷದಿಂದ ಆಹ್ವಾನಿಸುತ್ತಿದೆ; ಬನ್ನಿ ನಮ್ಮೊಡನೆ ಸೇರಿಕೊಂಡು ಸಂವಿಧಾನವನ್ನು ರಚನೆಮಾಡಿ. ಅದು ಭಾರತದ ಸ್ವಾತಂತ್ರ್ಯದ ಅಮರ ಸನ್ನದಾಗುತ್ತದೆ.

ಸ್ನೇಹಿತರೆ, ನಾನು ರಾಜೇಂದ್ರ ಪ್ರಸಾದ್ ಅವರನ್ನು ಪ್ರಶಂಸಿಸುತ್ತಿಲ್ಲ ಅಥವಾ ಆದೇಶಿಸುತ್ತಿಲ್ಲ. ಅವರು ಇಂದು ಭಾರತದ ಅದೃಷ್ಟದ ಸಂಕೇತ ಎಂದು ನಾನು ದೃಢಪಡಿಸುತ್ತೇನೆ. ಅವರು ಆ ಸನ್ನದನ್ನು ರಚಿಸುವಲ್ಲಿ ನಮಗೆ ಸಹಾಯ ಮಾಡುತ್ತಾರೆ. ಅದು ನಮ್ಮ ತಾಯಿಯನ್ನು - ನಮ್ಮ ತಾಯಿ ಇನ್ನೂ ಸಂಕೋಲೆಯೊಳಗಿದ್ದಾಳೆ - ಸ್ವಾತಂತ್ರ್ಯ, ಪ್ರೀತಿ ಮತ್ತು ಶಾಂತಿಯ ದೀವಟಿಗೆ ವಾಹಕವಾಗಿ ತನ್ನ ಹಕ್ಕಿನ ಸ್ಥಾನದಲ್ಲಿ ಪುನಃ ಸ್ಥಾಪಿಸುತ್ತದೆ.

ಹಿಮದ ಮೇಲ್ಭಾಗವಣಿ ಮತ್ತು ಸಮುದ್ರದ ಗೋಡೆಗಳಿಂದ ಕೂಡಿದ ಸ್ಮರಣಾತೀತ ಮನೆಯಲ್ಲಿ ನಿಂತು, ಮನುಕುಲದ ಇತಿಹಾಸದಲ್ಲಿ ಮತ್ತೊಮ್ಮೆ ಸ್ವಾತಂತ್ರ್ಯದೆಡೆಗಿನ ಮುನ್ನಡೆಯ ಹಾದಿಯಲ್ಲಿ ವಿವೇಕ ಮತ್ತು ಸ್ಫೂರ್ತಿಗಳ ದೀಪವನ್ನು ಮತ್ತೆ ಹಚ್ಚಿ ಅವಳು ಜಗತ್ತನ್ನು ಬೆಳಗಿಸುತ್ತಾಳೆ. ಹೀಗೆ ಅವಳು ಮಕ್ಕಳಿಗೆ

ತಕ್ಕವಳಾಗುತ್ತಾಳೆ ಮತ್ತು ಮಕ್ಕಳು ತಾಯಿಗೆ ತಕ್ಕವರಾಗುತ್ತಾರೆ.

ಮಾನ್ಯ ಅಧ್ಯಕ್ಷರು (ಡಾ. ಸಚ್ಚಿದಾನಂದ ಸಿನ್ಹ): ಗೌರವಾನ್ವಿತ ಸದಸ್ಯರೇ, ಹಿಂದಿನ ಭಾಷಣಕಾರರು ತಾವು ಹೆಣ್ಣಾಗಿರುವುದರಿಂದ ತಮ್ಮದೇ ಕೊನೆಯ ಮಾತಾಗಬೇಕು ಎಂದು ಘೋಷಿಸುವ ಮೂಲಕ ಅಕ್ಷರಶಃ ನನ್ನ ಕೆಲಸವನ್ನು ಯಾವ ಕಾಲಕ್ಕೂ ಮುಕ್ತಾಯಗೊಳಿಸಿದ್ದಾರೆ. ಇಲ್ಲಿ ಇರುವ ನಿಮ್ಮಲ್ಲಿ ಅನೇಕರು ವಕೀಲರಾಗಿರುವುದರಿಂದ ಕೊನೆಯ ಮಾತಾದ ಮೇಲೆ ಬೇರೆ ಯಾವ ಕೊನೆಯ ಮಾತೂ ಇರಲಾರದು ಎನ್ನುವುದನ್ನು ತಿಳಿದಿದ್ದೀರಿ. ಆದ್ದರಿಂದ ನಾನು ನಿಮ್ಮನ್ನು ಹೆಚ್ಚುಕಾಲ ಹಿಡಿದಿಟ್ಟುಕೊಳ್ಳುವುದಿಲ್ಲ. ಒಂದು ಪಕ್ಷ ಹಾಗೆ ಮಾಡಬೇಕೆಂದು ನಾನು ಆಯ್ಕೆ ಮಾಡಿಕೊಂಡರೆ ನಾಳೆ ಬೆಳಗಿನ ಜಾವದವರೆಗೂ ನಿಮ್ಮ ಗಮನವನ್ನು ಹಿಡಿದಿಟ್ಟುಕೊಳ್ಳಬಲ್ಲೆ. ಏಕೆಂದರೆ, ಈ ಮಹಾ ಅಧಿವೇಶನದಲ್ಲಿ ಉಪಸ್ಥಿತರಿರುವ ಎಲ್ಲರಿಗೂ ಗೊತ್ತಿರುವಂತೆ ಡಾ. ರಾಜೇಂದ್ರ ಪ್ರಸಾದ್ ಅವರನ್ನು ಉಳಿ ವರ್ಷಗಳಷ್ಟು ದೀರ್ಘಕಾಲದಿಂದ ನಿಟಟವಾಗಿ ಅರಿಯುವ ಭಾಗ್ಯ, ಸೌಭಾಗ್ಯ, ಮಹಾಸೌಭಾಗ್ಯ ನನಗೆ ಲಭಿಸಿದೆ. ಆಗ ಅಂದರೆ ೧೯೦೨ನೆಯ ಇಸವಿಯಲ್ಲಿ ಅವರು ಇಡೀ ಕೋಲ್ಕತ್ತ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಗಳಿಸಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆ ಕಾಲದಲ್ಲಿ ಕೋಲ್ಕತ್ತ ವಿಶ್ವವಿದ್ಯಾಲಯವು ಅಸ್ಮಾನ್‌ನಿಂದ ಪಂಜಾಬ್‌ವರೆಗೆ ಮತ್ತು ವಾಯವ್ಯ ಗಡಿಗಡಿನ ವರೆಗೆ ವ್ಯಾಪಿಸಿತ್ತು. ನನಗೆ ನೆನಪಿರುವಂತೆ ಕೋಲ್ಕತ್ತ ವಿಶ್ವವಿದ್ಯಾಲಯದಲ್ಲಿ ಪ್ರಥಮ ರ್ಯಾಂಕಿನೊಡನೆ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ ನಾನು ಹಿಂದೂಸ್ಟಾನ್ ರಿವ್ಯೂ ಪತ್ರಿಕೆಯಲ್ಲಿ ಒಂದು ಸಂಪಾದಕೀಯವನ್ನು ಬರೆದಿದ್ದೆ. (ಆಗ ಅದನ್ನು ನಾನು ನಡೆಸುತ್ತಿದ್ದೆ ಮತ್ತು ೪೨ ವರ್ಷಗಳ ಅನಂತರ ಈಗಲೂ ನಡೆಸುತ್ತಿದ್ದೇನೆ). ಅದರಲ್ಲಿ ಹೀಗೆ ಬರೆದಿದ್ದೆ: ರಾಜೇಂದ್ರ ಪ್ರಸಾದ್ ಅಂತಹ ಅದ್ಭುತ ಬುದ್ಧಿಶಕ್ತಿಯ ಮನುಷ್ಯನಿಗೆ ಯಾವುದೂ ಅಸಾಧ್ಯವಲ್ಲ. ಒಂದು ದಿನ ಅವರು ಭಾರತದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೆ ಮತ್ತು ಕಳೆದ ವರ್ಷ ಲಾಹೋರ್‌ನಲ್ಲಿ ಆದ ಕಾಂಗ್ರೆಸ್ ಅಧಿವೇಶನದಲ್ಲಿ ಸರ್ ನಾರಾಯಣ್ ಚಂದಾವರ್ಕರ್ ಅವರು ಅಧ್ಯಕ್ಷ ಭಾಷಣ ಮಾಡುತ್ತಿರುವಾಗ ಆದಂತೆ, ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ ಮಾಡಿದ ಆದೇಶ ಪ್ರತ ಭಾರತದ ವೈಸ್‌ರಾಯರಿಂದ ಅವರಿಗೆ ಬಂದು ತಲುಪುತ್ತದೆ ಎಂದು ನಾವು ಭವಿಷ್ಯ ನುಡಿಯಬಹುದು ಎಂದು ನಾನು ಬರೆದಿದ್ದೆ. ಅವರನ್ನು ಕುರಿತು ನಾನು ಭವಿಷ್ಯ ನುಡಿದದ್ದು ಹಾಗೆ. ಅದಕ್ಕೆ ತಕ್ಕಹಾಗೆ ಅವರು ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಒಂದಕ್ಕಿಂತ ಹೆಚ್ಚುಬಾರಿ ಸೇವೆ ಸಲ್ಲಿಸಿದರು. ಆದರೆ ಅವರು ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗದೆ ನನ್ನನ್ನು ಗಾಢವಾಗಿ ನಿರಾಸೆಗೊಳಿಸಿದರು. ಅವರು ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಬೇಕು ಎಂದು ನಾನು ಏಕೆ ಅಷ್ಟು ಕಾತರನಾಗಿದ್ದೆ? ಏಕೆಂದರೆ, ತಮ್ಮ ತೀರ್ಮಾನದ ಸ್ವಾತಂತ್ರ್ಯ ಮತ್ತು ಅಧಿಕಾರಗಳನ್ನು ಕುರಿತ ತೀಕ್ಷ್ಣವಾದ ಟೀಕೆಗಳಿಂದ ಬ್ರಿಟಿಷ್ ಅಧಿಕಾರಿಶಾಹಿಯನ್ನು ಕಾರ್ಯಾಂಗದ ಕಡೆ ಅವರು ಯುಕ್ತವಾಗಿ ನಿಭಾಯಿಸುತ್ತಿದ್ದರು. ಆದರೆ ಡಾ. ರಾಜೇಂದ್ರ ಪ್ರಸಾದ್ ಅವರು ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗದಿದ್ದರೂ ಈ ಸಂವಿಧಾನ ರಚನಾಸಭೆಯ ಶಾಶ್ವತ ಅಧ್ಯಕ್ಷರಾಗಿ ಚುನಾಯಿತರಾದರು. ಇಂದು ಈಗ ಇದು ನನ್ನ ಹೆಮ್ಮೆಯ ಭಾಗ್ಯವಾಗಿದೆ- ಮಹಾ ಸೌಭಾಗ್ಯವಾಗಿದೆ. ಅವರನ್ನು ಅಧ್ಯಕ್ಷರ ಪೀಠಕ್ಕೆ ಆಹ್ವಾನಿಸುವ ಈ ಸದವಕಾಶ ನನ್ನ ಜೀವನದಲ್ಲಿ ಬಂದಿರತೇ ಎಂದು ನಿರೀಕ್ಷಿಸುತ್ತಿದ್ದೆ (ಈ ಪೀಠವನ್ನು ಕಳೆದ ಕೆಲವು ದಿನಗಳಿಂದ ತಕ್ಕವನಲ್ಲದ ನಾನು ಆಕ್ರಮಿಸಿಕೊಂಡಿದ್ದೆ). ಈ ಪೀಠಕ್ಕೆ ಈ ಸಂವಿಧಾನ ರಚನಾಸಭೆಯ ಪ್ರಥಮ ಶಾಶ್ವತ ಅಧ್ಯಕ್ಷರಾಗಿ ಅವರನ್ನು ಆಹ್ವಾನಿಸುತ್ತಿದ್ದೇನೆ. (ಚಪ್ಪಾಳೆ). ಈಗ ನಾನು ಈ ಪೀಠವನ್ನು ಖಾಲಿ ಮಾಡುತ್ತೇನೆ ಮತ್ತು ಈ ಮಹಾಸಭೆಯ ಹೆಸರಿನಲ್ಲಿ ಡಾ. ರಾಜೇಂದ್ರ ಪ್ರಸಾದ್ ಈ ಪೀಠದಲ್ಲಿ ಆಸೀನರಾಗಬೇಕೆಂದು ಕೇಳಿಕೊಳ್ಳುತ್ತೇನೆ. ಅವರು ಅದಕ್ಕೆ ತಕ್ಕುದಾದ ರೀತಿಯಲ್ಲಿ ಯೋಗ್ಯರಾಗಿದ್ದಾರೆ.

(ಇಂಕ್ವಿಲಾಬ್ ಜಿಂದಾಬಾದ್, ರಾಜೇಂದ್ರ ಬಾಬು ಜಿಂದಾಬಾದ್ ಎಂಬ ಉದ್ಗಾರಗಳು).

(ಅನಂತರ ತಾತ್ಕಾಲಿಕ ಅಧ್ಯಕ್ಷರಾದ ಡಾ. ಸಚ್ಚಿದಾನಂದ ಸಿನ್ಹ ಅವರು ಪೀಠವನ್ನು ಖಾಲಿ ಮಾಡುತ್ತಾರೆ. ಅನಂತರ ಚಪ್ಪಾಳೆಗಳ ನಡುವೆ ಗೌರವಾನ್ವಿತ ಡಾ. ರಾಜೇಂದ್ರ ಪ್ರಸಾದ್ ಅವರು ಪೀಠದಲ್ಲಿ ಆಸೀನರಾಗುತ್ತಾರೆ).

**ಆಚಾರ್ಯ ಜಿ.ಬಿ. ಕೃಪಲಾನಿ** (ಸಂಯುಕ್ತ ಪ್ರಾಂತ್ಯಗಳು : ಸಾಮಾನ್ಯ) : \*ಮಾನ್ಯ ಅಧ್ಯಕ್ಷರೆ, ಈಗಾಗಲೇ ಅನೇಕ ಉಪನ್ಯಾಸಗಳು ಇಂಗ್ಲಿಷ್ ಭಾಷೆಯಲ್ಲಿ ನಡೆದಿವೆ. ಆದ್ದರಿಂದ ಈಗ ಹಿಂದಿ ಭಾಷೆಯಲ್ಲಿ ಮಾತನಾಡಬೇಕು ಅಂದುಕೊಂಡಿದ್ದೇನೆ. ಡಾ. ಸಚ್ಚಿದಾನಂದ ಸಿನ್ಹ ಅವರನ್ನು ನಮ್ಮ ತಾತ್ಕಾಲಿಕ ಅಧ್ಯಕ್ಷರಾಗಿರುವಂತೆ ಆಹ್ವಾನಿಸುವ ಸಮಯದಲ್ಲಿ ನಾನು ಹಿಂದೂಸ್ತಾನಿಯಲ್ಲಿ ಮಾತನಾಡಿದ್ದೆ. ಅವರು ತಮ್ಮ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ ಈಗ ನಾನು ನಿಮ್ಮ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಡಾ. ಸಿನ್ಹ ಅವರು ನನಗಿಂತ ಹಿರಿಯರು ಎಂದು ನಾನು ಮೊದಲಬಾರಿ ನಂಬಲಾಗಲಿಲ್ಲ. ನಾನು ಅವರಿಗಿಂತ ಚಿಕ್ಕವನು ಮತ್ತು ನನ್ನ ಕೂದಲಿನ ಬಗೆಗೆ ಹೆಮ್ಮೆಯಿಂದಿದ್ದೆ. ಆದರೆ ಡಾ. ಸಿನ್ಹ ಅವರ ಕೂದಲು ನನ್ನದಕ್ಕಿಂತ ಒಂದು ಛಾಯೆ ಹೆಚ್ಚು ಕಪ್ಪಾಗಿದೆ.

ಅವರು ದೃಢವಾದ ಧ್ವನಿಯಲ್ಲಿ ಸಭೆಯನ್ನು ಶಿಸ್ತಿಗೆ ಒಳಪಡಿಸಿದರು. ಆದರಿಂದ ಅವರು ನಮಗಿಂತ ಹಿರಿಯರು ಎಂದು ನಮಗೆ ಅನ್ನಿಸಲೇ ಇಲ್ಲ. ಸಭೆಯ ಇಡೀ ನಡವಳಿಗಳನ್ನು ಅವರು ಹುರುಪಿನಿಂದ ನಡೆಸಿದರು. ಅದನ್ನು ಯೌವನದ ಉತ್ಸಾಹ ಎಂದು ಕರೆಯಬಹುದು.

ಕೆಲವು ಸಲ ಅವರು ನಮ್ಮ ತಿದ್ದುಪಡಿಗಳಿಗೆ ಚಿಕ್ಕ ಪಲ್ಲಟಗಳನ್ನು ನೀಡುತ್ತಿದ್ದರು. ಒಂದು ಸಲ ಅವರು ಒಂದು ತಿದ್ದುಪಡಿಯನ್ನು ಕುರಿತು ಹೀಗೆಂದರು - "ವಿವೇಚನೆಗೆ ಜಯವಾಗುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ."

ಇದು ನಮ್ಮನ್ನು ಮೌನವಾಗಿರುವಂತೆ ಮಾಡಿತು. ಏಕೆಂದರೆ ಏನಾದರೂ ಮಾತನಾಡಿದರೆ ನಮ್ಮ ವಿವೇಚನೆಯೇ ಸಂಶಯಕ್ಕೆ ಒಳಗಾಗುತ್ತಿತ್ತು. ಹೀಗೆ ಅವರು ತಮ್ಮ ಕಾರ್ಯವನ್ನು ಚೆನ್ನಾಗಿ ನಿರ್ವಹಿಸಿದರು ಮತ್ತು ನಾನು ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಈ ಸದನದ ಪೂರ್ವಭಾವಿ ನಡವಳಿಗಳನ್ನು ಯಾವ ಮನೋಭಾವನೆಯಿಂದ ನಡೆಸಿದರೋ ಅದೇ ಮನೋಭಾವನೆಯಿಂದ ಸದನದಲ್ಲಿ ನಮ್ಮೊಡನೆ ಕೂಡುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ.\*

**ಮಾನ್ಯ ಅಧ್ಯಕ್ಷರು** (ಗೌರವಾನ್ವಿತ ಡಾ. ರಾಜೇಂದ್ರ ಪ್ರಸಾದ್) : \*ಸೋದರ ಸೋದರಿಯರೆ, ಈ ಅತ್ಯಂತ ಪ್ರಮುಖವಾದ ಕರ್ತವ್ಯವನ್ನು ನನಗೆ ವಹಿಸುವ ಮೂಲಕ ನನ್ನ ಭುಜದ ಮೇಲೆ ನೀವು ಹೊರಿಸಿದ ಹೊರೆಯಿಂದಾಗಿ ನಾನು ಮೂಕವಿಸ್ಮಿತನಾಗಿದ್ದೇನೆ ಎಂದು ಹೇಳಿದರೆ ನೀವು ನನ್ನನ್ನು ಕ್ಷಮಿಸಬೇಕು. ಈ ಉನ್ನತ ಪದವಿಗೆ ನನ್ನನ್ನು ಚುನಾಯಿಸುವ ಮೂಲಕ ಒಬ್ಬ ಭಾರತೀಯನಿಗೆ ಸಲ್ಲಬಹುದಾದ ಅತ್ಯುನ್ನತ ಗೌರವವನ್ನು ನೀವು ನನಗೆ ಅನುಗ್ರಹಿಸಿದ್ದೀರಿ. ಜಾತಿ ಮತ ಪಂಥಗಳ ಈ ನಾಡಿನಲ್ಲಿ ನೀವು ನಿಮ್ಮ ಜಾತಿಯಿಂದ ನನ್ನನ್ನು ಹೊರಗೆಸೆದಿದ್ದೀರಿ ಎಂದು ಹೇಳಲು ನನಗೆ ಅನುಮತಿ ಕೊಡಿ. ನಿಮ್ಮ ನಡುವೆ ಒಂದು ಪೀಠವನ್ನು ನನ್ನಿಂದ ಕಿತ್ತುಕೊಂಡು ನನ್ನನ್ನು ಬೇರೊಂದು ಪೀಠದಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದೀರಿ. ಇದು ಅಲ್ಲಿಗೇ ಮುಗಿಯುವುದಿಲ್ಲ. ಈ ಸದನದಲ್ಲಿ ನಾನು ಏನೂ ಮಾಡಬಾರದೆನ್ನುವುದು ನಿಮ್ಮ ನಿರೀಕ್ಷೆ ಎಂದು ನಾನು ಭಾವಿಸುತ್ತೇನೆ. ಅದು ನಾನು ಒಂದು ನಿರ್ದಿಷ್ಟ ಭಾಗ ಅಥವಾ ಕುಲಕ್ಕೆ ಸೇರಿದವನೆಂಬಂತೆ ಮಾಡುತ್ತದೆ. ನಾನು ಇಲ್ಲಿ ಏನನ್ನೇ ಮಾಡಲಿ ಅದು ನಿಮಗೆಲ್ಲರಿಗೂ ಸಲ್ಲಿಸುವ ಸೇವೆ ಎಂಬ ಮನೋಭಾವನೆಯಲ್ಲಿರಬೇಕು ಎಂದು ನೀವು ನಿರೀಕ್ಷಿಸುತ್ತೀರಿ. ನನ್ನ ಮೇಲೆ ಅನುಗ್ರಹಿಸಲಾಗಿರುವ ಈ ಗೌರವವನ್ನು ನನ್ನ ಎಲ್ಲ ಸೋದರರು ಮತ್ತು ಈ ಸಂದರ್ಭದಲ್ಲಿ ನನಗೆ ಅಭಿನಂದನೆ ಸಲ್ಲಿಸಿದ ಇಲ್ಲಿರುವ ನನ್ನ ಅಕ್ಕನ ಹೃದಯಗಳನ್ನು ಸಂತೋಷಗೊಳಿಸುವ ರೀತಿಯಲ್ಲಿ ನಿರ್ವಹಿಸಲು ಪ್ರಯತ್ನಿಸುತ್ತೇನೆ. ನನ್ನ ಪಥದಲ್ಲಿ ಅಡಚಣೆಗಳು ಇಡಿಕಿರಿದಿವೆ ಎಂದು ನನಗೆ ಅರಿವಿದೆ. ಈ ಸಂವಿಧಾನ ರಚನಾಸಭೆಯ ಕೆಲಸವು ಅತ್ಯಂತ ಶ್ರಮದಾಯಕವಾದದ್ದು. ಅನೇಕ ಸಮಸ್ಯೆಗಳು ಅದಕ್ಕೆ ಎದುರಾಗುತ್ತವೆ ಮತ್ತು ಅದರ ಮುಂದೆ

ಬರುವ ಪ್ರಶ್ನೆಗಳು ಸುಲಭವಾಗಿ ಪರಿಹಾರಗಳನ್ನು ನೀಡುವುದಿಲ್ಲ. ಅವುಗಳನ್ನು ಪರಿಹರಿಸಲು ನಾನು ಸಮರ್ಥನಲ್ಲ ಎಂದು ನನಗೆ ಗೊತ್ತು ಆದರೆ ನನ್ನನ್ನು ಇಲ್ಲಿಗೆ ಚುನಾವಣೆ ಮಾಡಿದ ಅದೇ ಕರುಣೆ ಮತ್ತು ಉದಾರತೆಯೊಡನೆ ನೀವು ಪ್ರತಿ ಹೆಜ್ಜೆಯಲ್ಲೂ ನನಗೆ ಸಹಾಯ ಮಾಡುತ್ತೀರಿ ಎಂಬ ಪೂರ್ಣ ವಿಶ್ವಾಸ ನನಗೆ ನಿಮ್ಮಲ್ಲಿ ಇದೆ.

ಈ ಸಂವಿಧಾನ ರಚನಾಸಭೆಯು ಅತ್ಯಂತ ನಿರ್ಣಾಯಕ ಸಮಯದಲ್ಲಿ ಸಭೆ ಸೇರುತ್ತಿದೆ. ಇತರ ಸಂವಿಧಾನ ರಚನಾಸಭೆಗಳು ಎಲ್ಲಿ ಯಾವಾಗ ಸಭೆ ಸೇರಿದರೂ ಇದೇ ರೀತಿಯ ಕಷ್ಟಗಳನ್ನು ಎದುರಿಸಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅವು ಕೂಡ ಅವುಗಳ ಮುಂದೆ ಅಪಾರ ಭಾವೋದ್ರೇಕದಿಂದ ಮಂಡಿಸಲಾದ ಆಂತರಿಕ ಭಿನ್ನಾಭಿಪ್ರಾಯಗಳೊಡನೆ ಸೇರಬೇಕಾಗಿತ್ತು. ಈ ಸಂವಿಧಾನ ರಚನಾಸಭೆಗಳಲ್ಲಿ ಅನೇಕವನ್ನು ಸಂಘರ್ಷ ಮತ್ತು ರಕ್ತಪಾತಗಳ ನಡುವೆಯೇ ನಡೆಸಬೇಕಾಯಿತು ಎಂದು ಕೂಡ ನಮಗೆ ಗೊತ್ತು. ಅವುಗಳ ನಡವಳಿಗಳನ್ನು ಕೂಡ ಜಗಳ ಮತ್ತು ಕದನಗಳ ನಡುವೆಯೇ ನಡೆಸಬೇಕಾಯಿತು. ಈ ಎಲ್ಲ ಅಡಚಣೆಗಳ ನಡುವೆಯೂ ಆ ಸಭೆಗಳು ಕೊನೆಯವರೆಗೂ ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋದವು. ಅವುಗಳ ಸದಸ್ಯರು ಧೈರ್ಯ, ಕರುಣೆ, ಉದಾರತೆ, ಸಹಿಷ್ಣುತೆ ಮತ್ತು ಪರಸ್ಪರ ಭಾವನೆಗಳ ಬಗೆಗೆ ಗೌರವಗಳೊಡನೆ ಒಟ್ಟುಗೂಡಿ ಸಂವಿಧಾನಗಳನ್ನು ರಚಿಸಿದರು. ಅನಂತರ ಅವರು ಯಾವ ದೇಶಗಳಿಗೆ ಈ ಸಂವಿಧಾನಗಳನ್ನು ರಚಿಸಿದರೋ ಅವುಗಳ ಪ್ರಜೆಗಳು ಮನಃಪೂರ್ವಕವಾಗಿ ಅವುಗಳನ್ನು ಒಪ್ಪಿಕೊಂಡರು. ಈಗಲೂ ಕೂಡ ಆ ದೇಶಗಳ ಜನರು ಅವುಗಳನ್ನು ತಮ್ಮ ಅತ್ಯಂತ ಬೆಲೆಬಾಳುವ ಸ್ವತ್ತು ಎಂದು ಪರಿಗಣಿಸುತ್ತಾರೆ. ನಮ್ಮ ಸಂವಿಧಾನ ರಚನಾಮಂಡಲಿಯು ಅದರ ದಾರಿಯಲ್ಲಿ ಅಡಚಣೆಗಳಿದ್ದರೂ ತನ್ನ ಕೆಲಸವನ್ನು ನಿರ್ವಹಿಸುವಲ್ಲಿ ಏಕೆ ಯಶಸ್ವಿಯಾಗುವುದಿಲ್ಲ ಎನ್ನುವುದಕ್ಕೆ ಕಾರಣವೇ ಇಲ್ಲ. ನಾವು ಪ್ರಾಮಾಣಿಕರಾಗಿದ್ದರೆ, ನಾವು ಪರಸ್ಪರ ಅಭಿಪ್ರಾಯಗಳನ್ನು ಗೌರವಿಸಿದರೆ, ನಾವು ಎಷ್ಟರಮಟ್ಟಿಗಿನ ಒಳನೋಟಗಳನ್ನು ಬೆಳೆಸಿಕೊಳ್ಳುತ್ತೇವೆಂದರೆ ಪರಸ್ಪರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಸಮರ್ಥರಾಗುತ್ತೇವೆವೋ ಅಲ್ಲದೆ ಬೇರನ ಆಳಕ್ಕಿಳಿದು ಪರಸ್ಪರ ನಿಜವಾದ ತೊಂದರೆಗಳನ್ನು ಅರ್ಥಮಾಡಿಕೊಳ್ಳಲು ಸಮರ್ಥರಾಗುತ್ತೇವೆ. ಆಗ ಯಾರು ಕೂಡ ತಮ್ಮನ್ನು ಅಲಕ್ಷಿಸಲಾಯಿತು ಅಥವಾ ತಮ್ಮ ಅಭಿಪ್ರಾಯಗಳಿಗೆ ಗೌರವ ಕೊಡಲಿಲ್ಲ ಎಂದು ಯಾವ ಕಾರಣವನ್ನೂ ಕೊಡದ ರೀತಿಯಲ್ಲಿ ನಾವು ಕಾರ್ಯ ನಿರ್ವಹಿಸುತ್ತೇವೆ. ಇದು ರೂಢಿಗೆ ಬಂದಿತೆಂದರೆ ಮತ್ತು ಈ ಶಕ್ತಿ ನಮ್ಮಲ್ಲಿ ಹುಟ್ಟಿಕೊಂಡರೆ, ಏನೇ ಅಡಚಣೆಗಳು ಎದುರಾದರೂ ನಾವು ನಮ್ಮ ಕಾರ್ಯದಲ್ಲಿ ಯಶಸ್ವಿಯಾಗುತ್ತೇವೆ ಎಂದು ನನಗೆ ಪೂರ್ಣ ವಿಶ್ವಾಸವಿದೆ.

ಈ ಸಂವಿಧಾನ ರಚನಾಸಭೆಯು ಅನೇಕ ಇತಿಮಿತಿಗಳೊಡನೆ ಅಸ್ತಿತ್ವಕ್ಕೆ ಬಂದಿದೆ. ನಾವು ಮುಂದುವರಿದಂತೆ ಅವುಗಳಲ್ಲಿ ಅನೇಕವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಆದರೆ ನಾವು ಮತ್ತೂ ಒಂದು ಸಂಗತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅದೆಂದರೆ ಈ ಸಭೆಯು ಒಂದು ಪರಮಾಧಿಕಾರದ ಸಂಸ್ಥೆ ಮತ್ತು ಅದು ಅನುಸರಿಸಲು ಆರಿಸಿಕೊಳ್ಳುವ ರೀತಿಯಲ್ಲಿ ತನ್ನ ನಡವಳಿಗಳನ್ನು ನಿರ್ವಹಿಸಲು ಅದು ಸಂಪೂರ್ಣವಾಗಿ ಸಮರ್ಥವಾಗಿದೆ. ಯಾವ ಬಾಹ್ಯ ಶಕ್ತಿಯೂ ಅದರ ನಡವಳಿಗಳಲ್ಲಿ ಹಸ್ತಕ್ಷೇಪ ನಡೆಸಲಾರದು. ಅದು ಜನ್ಮತಳೆಯುವ ಸಮಯದಲ್ಲಿ ಲಗತ್ತಿಸಲಾದ ಇತಿಮಿತಿಗಳನ್ನು ಭಂಗಗೊಳಿಸುವ ಸಾಮರ್ಥ್ಯ ಅದಕ್ಕಿದೆ ಎಂದೂ ನಾನು ನಂಬಿದ್ದೇನೆ. ಈ ಇತಿಮಿತಿಗಳಿಂದ ಮುಕ್ತಗೊಳ್ಳುವುದು ನಮ್ಮ ಪ್ರಯತ್ನವಾಗಬೇಕು. ಈ ದೇಶದ ಎಲ್ಲ ಸ್ತ್ರೀ ಪುರುಷರ ಧರ್ಮ, ಪ್ರಾಂತ್ಯ ಅಥವಾ ಅಭಿಪ್ರಾಯದ ಛಾಯೆ ಏನೇ ಆಗಿರಲಿ, ಅವರ ಹಕ್ಕುಗಳನ್ನು ಸಂಪೂರ್ಣವಾಗಿ ಸಂರಕ್ಷಿಸುವುದಾಗಿ ಭರವಸೆ ನೀಡುವಂತಹ ಸಂವಿಧಾನವನ್ನು ರಚಿಸುವುದು ನಮ್ಮ ಪ್ರಯತ್ನವಾಗಬೇಕು. ಈ ಸದನದಲ್ಲಿ ಅಂತಹ ಪ್ರಯತ್ನವನ್ನು ಮಾಡಿದರೆ ಮತ್ತು ಅದರಲ್ಲಿ ನಾವು ಯಶಸ್ವಿಯಾದರೆ, ಅದು ಇತಿಹಾಸದಲ್ಲಿ ಎಂತಹ ಹೆಗ್ಗುರುತು ಆಗುತ್ತದೆಂದರೆ ಅದಕ್ಕೆ ಪ್ರತಿಸ್ಪರ್ಧಿಸುವುದೇ ಕಠಿಣವಾಗುತ್ತದೆ ಎಂದು ನಾನು ನಂಬುತ್ತೇನೆ.



ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಮತ್ತೂ ಒಂದು ಸಂಗತಿ ಎಂದರೆ, ಈ ಸದನದಲ್ಲಿ ಉಪಸ್ಥಿತರಾಗಿರುವ ನಾವು ಒಂದು ಕ್ಷಣವೂ ಮರೆಯಬಾರದ್ದೆಂದರೆ ಈ ಸಭೆಯಲ್ಲಿ ಅನೇಕ ಪೀಠಗಳು ಖಾಲಿಯಾಗಿವೆ. ಮುಸ್ಲಿಮ್ ಲೀಗ್‌ನ ನಮ್ಮ ಸೋದರರು ನಮ್ಮೊಟ್ಟಿಗೆ ಇಲ್ಲ ಮತ್ತು ಅವರ ಗೈರುಹಾಜರಿಯು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಪ್ರತಿ ಹೆಜ್ಜೆಯಲ್ಲಿಯೂ ಅವರು ಇಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದರು ಎಂದು ನಾವು ಯೋಚಿಸಬೇಕಾಗುತ್ತದೆ. ಈ ಎಲ್ಲ ಸಂಗತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಮುಂದುವರಿಯಬೇಕು. ಅವರು ಬೇಗ ಬರುತ್ತಾರೆ, ತಮ್ಮ ಸ್ಥಾನಗಳನ್ನು ಅಲಂಕರಿಸುತ್ತಾರೆ ಮತ್ತು ಅವರ ದೇಶಕ್ಕಾಗಿ ರಚಿಸುತ್ತಿರುವ ಸಂವಿಧಾನದ ನಡವಳಿಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಅದು ಅವರಿಗೆ ಸ್ವಾತಂತ್ರ್ಯವನ್ನು ಕೊಡುತ್ತದೆ. ಸ್ವಾತಂತ್ರ್ಯದ ನಮ್ಮ ಯಾತ್ರೆಯಲ್ಲಿ ಅವರು ಜೊತೆಗೂಡುತ್ತಾರೆ ಎಂದು ನಾವು ನಂಬುತ್ತೇವೆ. ಆದರೆ ದುರದೃಷ್ಟವಶಾತ್ ಈ ಪೀಠಗಳು ಖಾಲಿಯಾಗಿಯೇ ಉಳಿಯುವುದು ಮುಂದುವರಿದರೆ, ಯಾರಿಂದಲೂ ದೂರು ಬರಲು ಅವಕಾಶ ಇಲ್ಲದ ರೀತಿಯಲ್ಲಿ ಒಂದು ಸಂವಿಧಾನವನ್ನು ರಚಿಸುವುದು ನಮ್ಮ ಕರ್ತವ್ಯವಾಗಿರುತ್ತದೆ.

ದೀರ್ಘಕಾಲದಿಂದ ನಾವು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ. ಮೂರು ಬಲಗಳು ಈ ಸಂವಿಧಾನ ರಚನಾಸಭೆಯನ್ನು ಅಸ್ತಿತ್ವಕ್ಕೆ ತಂದಿವೆ. ಮೊದಲನೆಯದಾಗಿ ನಮ್ಮ ದೇಶಭಕ್ತರ ಬಲಿದಾನ. ಅನೇಕ ಸ್ತ್ರೀ ಪುರುಷರು ತಮ್ಮ ಜೀವಗಳನ್ನು ತೆತ್ತರು, ಕಷ್ಟಕಾರ್ಪಣ್ಯಗಳನ್ನು ಮತ್ತು ಹಿಂಸೆಯನ್ನು ಅನುಭವಿಸಿದರು ಮತ್ತು ಕಠಿಣವಾದ ಹಾಗೂ ನಿರಂತರವಾದ ಹೋರಾಟಗಳ ಅನಂತರ ಪ್ರಸ್ತುತ ಹಂತವನ್ನು ತಲುಪಿದರು. ಎರಡನೆಯದಾಗಿ ಬ್ರಿಟಿಷ್ ದೇಶದ ಇತಿಹಾಸ; ಅವರ ಸ್ವಾರ್ಥಪರತೆ ಮತ್ತು ಔದಾರ್ಯ. ಮೂರನೆಯದಾಗಿ ಜಗತ್ತಿನ ಪ್ರಸ್ತುತ ಪರಿಸ್ಥಿತಿಗಳು ಮತ್ತು ಗಂಭೀರವಾದ ಸನ್ನಿವೇಶ ಮತ್ತು ಜಗತ್ತಿನಲ್ಲಿ ರೋಷಾವೇಶದಿಂದ ಅಭ್ರಿಸುತ್ತಿರುವ ಬಲಗಳು. ಈ ಎಲ್ಲವೂ ಒಟ್ಟಾಗಿ ಸೇರಿ ನಮ್ಮ ಸಂವಿಧಾನ ರಚನಾಸಭೆಯನ್ನು ಅಸ್ತಿತ್ವಕ್ಕೆ ತಂದವು. ನಾವು ನಮ್ಮ ಕೆಲಸದಲ್ಲಿ ಮುಂದುವರಿಯುತ್ತಿರುವಾಗ ಈ ಬಲಗಳು ತಮ್ಮ ಕಾರ್ಯಭಾರಗಳನ್ನು ಮುಂದುವರಿಸಿಯೇ ಇವೆ. ಅವುಗಳಲ್ಲಿ ಕೆಲವು ನಮ್ಮನ್ನು ಒಂದು ಕಡೆಗೆ ಎಳೆಯಲು ಮತ್ತು ಇತರೆಯವು ಇನ್ನೊಂದು ಕಡೆಗೆ ಎಳೆಯಲು ಪ್ರಯತ್ನಿಸುವುದು ತೀರ ಸಂಭವನೀಯವೇ. ಹೇಗಾದರೂ ಯಶಸ್ಸು ನಮ್ಮದೇ ಎಂಬ ವಿಶ್ವಾಸ ನನಗಿದೆ. ದೇವರು ನಮಗೆ ಮುಂದಾಲೋಚನೆಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಅದರಿಂದಾಗಿ ನಾವು ಪರಸ್ಪರ ಮನಸ್ಸನ್ನು ಅರ್ಥಮಾಡಿಕೊಳ್ಳುವಂತಾಗಲಿ. ಹೀಗೆ ಒಗ್ಗಟ್ಟಾಗಿರುತ್ತ ನಾವು ನಮ್ಮ ದೇಶವನ್ನು ವಿಮುಕ್ತಗೊಳಿಸಬಹುದು.

ನನಗೆ ಅಭಿನಂದನೆಗಳನ್ನು ಸಲ್ಲಿಸಿದ ನನ್ನ ಸೋದರ ಸೋದರಿಯರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಾನು ಮುಜುಗರದಿಂದ ಮೂಕವಿಸ್ಮಿತನಾಗಿದ್ದೇನೆ. ಅವರ ಭಾಷಣದ ಸಮಯದಲ್ಲಿ ನಾನು ಇಲ್ಲಿ ಇಲ್ಲದಿದ್ದರೇ ಚೆನ್ನಾಗಿತ್ತು ಎಂದು ಅಂದುಕೊಂಡಿದ್ದೇನೆ. ಡಾ. ಸಿನ್ಹ ಅವರು ಆ ಸಮಯದಲ್ಲಿ ಪೀಠಾಸೀನರಾಗಿಯೇ ಮುಂದುವರಿದು ನನಗೆ ಹೆಚ್ಚುವರಿ ಹೊಣೆಯನ್ನು ಹೊರಿಸದಿದ್ದುದಕ್ಕಾಗಿ ನನ್ನ ವಿಶೇಷವಾದ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಸ್ಫೂರ್ತಿದಾಯಕವಾದ ಮನೋಭಾವನೆಗಳನ್ನು ಅಭಿವ್ಯಕ್ತಪಡಿಸಿದ ನಿಮಗೆಲ್ಲರಿಗೂ ನಾನು ಮತ್ತೊಮ್ಮೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಈ ಸದನದ ನಡವಳಿಗಳಲ್ಲಿ ದೇವರು ನನಗೆ ಅನುಗ್ರಹಿಸಿರುವ ಯಾವುದೇ ಶಕ್ತಿಯನ್ನು ನಿಮಗೆ ಮುಕ್ತವಾಗಿ ನೀಡುತ್ತೇನೆ, ನನಗೆ ನೀಡಲಾಗಿರುವ ಯಾವುದೇ ಅಲ್ಪ ಜ್ಞಾನವನ್ನು ಮತ್ತು ನನ್ನಲ್ಲಿರುವ ಯಾವುದೇ ಲೋಕಜ್ಞಾನವನ್ನು ಮುಕ್ತವಾಗಿ ನೀಡುತ್ತೇನೆ ಎಂದು ನಿಮಗೆ ಭರವಸೆ ಕೊಡುತ್ತೇನೆ. ಅದಕ್ಕೆ ಪ್ರತಿಯಾಗಿ ನಿಮಗೆ ಸಾಧ್ಯವಾದ ಸಹಾಯವನ್ನು ಧಾರಾಳವಾಗಿ ನನಗೆ ಕೊಡುತ್ತೀರಿ ಎಂದು ನಿರೀಕ್ಷಿಸುತ್ತೇನೆ.\*]

ಸ್ನೇಹಿತರೆ, ನನ್ನ ಹಿಂದಿ ಭಾಷಣವನ್ನು ಅನುಸರಿಸಲಾಗದವರ ಪ್ರಯೋಜನಕ್ಕಾಗಿ ಇಂಗ್ಲಿಷ್‌ನಲ್ಲಿ ಕೆಲವು ಮಾತುಗಳನ್ನು ಹೇಳಲು ಬಯಸುತ್ತೇನೆ. ಪ್ರಸ್ತುತ ಕ್ಷಣದಲ್ಲಿ ನನಗೆ ನೀಡಲಾದ ಮಹಾನ್ ಗೌರವದಿಂದ

ಹಿಗ್ಗಿನ ಭಾವೆಯನ್ನು ಅನುಭವಿಸುವುದಕ್ಕಿಂತ ನನ್ನ ಹೆಗಲ ಮೇಲೆ ಹೊರಿಸಲಾದ ಜವಾಬ್ದಾರಿಯ ಹೊರೆಯಿಂದ ಹೆಚ್ಚಾಗಿ ಮೂಕವಿಸ್ಮಯದ ಭಾವನೆಯನ್ನು ಅನುಭವಿಸುತ್ತಿದ್ದೇನೆ ಎಂದು ಹೇಳಿದರೆ ಗೌರವಾನ್ವಿತ ಸದಸ್ಯರು ನನ್ನನ್ನು ಸೌಜನ್ಯವಿಲ್ಲದವನು ಎಂದು ಪರಿಗಣಿಸುವುದಿಲ್ಲ ಎಂದು ಭಾವಿಸುತ್ತೇನೆ. ಇಂತಹ ಒಂದು ಸಭೆಯು ಯಾವುದೇ ಭಾರತೀಯನಿಗೆ ನೀಡಬಹುದಾದ ಅತ್ಯುನ್ನತ ಗೌರವವನ್ನು ನನಗೆ ದಯಪಾಲಿಸಿದ್ದೀರಿ ಎಂದು ನಾನು ಮನಗಂಡಿದ್ದೇನೆ, ಅದನ್ನು ನಾನು ತುಂಬ ಮೆಚ್ಚುತ್ತೇನೆ ಹಾಗೂ ನಾನು ನಿಮಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದರೆ ಅದು ಕೇವಲ ಔಪಚಾರಿಕ ಮಾತಿನ ಬಳಕೆಯಲ್ಲ.

ನಿಮ್ಮ ಆಣತಿಯಂತೆ ನಾನು ಕೈಗೆತ್ತಿಕೊಂಡಿರುವ ಈ ಅಗಾಧವಾದ ಹೊಣೆಯನ್ನು ನಿಭಾಯಿಸುವಲ್ಲಿ ನಾನು ಎದುರಿಸಬೇಕಾದ ಕಷ್ಟಕಾರ್ಪಣ್ಯಗಳು ನನಗೆ ಗೊತ್ತು. ಸಂವಿಧಾನ ರಚನಾಮಂಡಲಿಯ ಕಾರ್ಯವು ವಿವಿಧ ಬಗೆಯ ಅಡಚಣೆಗಳಿಂದ ಇಡೀಕಿರಿದಿದೆ ಎಂದು ನಾನು ಬಲ್ಲೆ. ಆದರೆ ನನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನಿಮ್ಮ ಧಾರಾಳವಾದ ಬೆಂಬಲ ಮತ್ತು ಈ ಉನ್ನತ ಗೌರವಕ್ಕೆ ನನ್ನನ್ನು ಚುನಾಯಿಸುವಾಗ ತೋರಿದ ಅದೇ ಬಗೆಯ ಔದಾರ್ಯವನ್ನು ಮುಂದೂ ನಿರೀಕ್ಷಿಸಬಹುದೆಂದು ನಾನು ತಿಳಿದಿದ್ದೇನೆ. ನಮ್ಮ ಸಂವಿಧಾನ ರಚನಾಸಭೆಯು ಕಠಿಣವಾದ ಸನ್ನಿವೇಶಗಳಲ್ಲಿ ಸಭೆ ಸೇರುತ್ತಿದೆ. ಈ ದುರದೃಷ್ಟಕರವಾದ ನಾಡಿನಲ್ಲಿ ಅನೇಕ ಸ್ಥಳಗಳಲ್ಲಿ ಘರ್ಷಣೆಯ ಸೂಚನೆಗಳು ಕಂಡುಬರುತ್ತಿವೆ. ಆದರೆ ಇತರ ದೇಶಗಳೂ ಕೂಡ, ಅವುಗಳ ಸಂವಿಧಾನ ರಚನಾಸಭೆಗಳನ್ನು ಚುನಾಯಿಸಿ ಅವರಿಗಾಗಿ ಸಂವಿಧಾನವನ್ನು ರಚಿಸಲು ಹೇಳಿದಾಗ ಇವೇ ಬಗೆಯ ಕಷ್ಟಗಳನ್ನು ಎದುರಿಸಿದ್ದವು. ಒಂದು ವಾಸ್ತವ ಸಂಗತಿಯಿಂದ ನಾವು ಸಮಾಧಾನವನ್ನು ಪಡೆಯಬಹುದು. ಅದೆಂದರೆ ಆ ಕಷ್ಟಗಳು ಇದ್ದರೂ, ಹುರುಪಿನಿಂದ ಪ್ರದರ್ಶಿತವಾದ ಭಿನ್ನಾಭಿಪ್ರಾಯಗಳು ಇದ್ದರೂ, ಕೆಲವು ಬಾರಿ ಗಲಭೆ ಗದ್ದಲಗಳಿದ್ದರೂ ಈ ಸಭೆಗಳು ಸಂವಿಧಾನಗಳನ್ನು ರಚಿಸುವಲ್ಲಿ ಸಮರ್ಥವಾದವು. ಅವು ಬಹುಸಂಖ್ಯೆಯ ಜನರ ಒಪ್ಪಿಗೆಯನ್ನು ಪಡೆದವು ಮತ್ತು ಆ ದೇಶಗಳಲ್ಲಿ ಕಾಲಾಂತರದಲ್ಲಿ ಜನರಿಗೆ ಅಮೂಲ್ಯವಾದ ಪರಂಪರೆಯಾದವು. ಅದೇ ರೀತಿಯಲ್ಲಿ ನಾವೂ ಏಕೆ ಯಶಸ್ವಿಯಾಗಬಾರದು ಎನ್ನುವುದಕ್ಕೆ ಯಾವ ಕಾರಣವೂ ಇಲ್ಲ. ನಮಗೆ ಬೇಕಾಗಿರುವುದೆಲ್ಲ ಉದ್ದೇಶದ ಪ್ರಾಮಾಣಿಕತೆ, ನಿರ್ಧಾರದ ದೃಢತೆ, ಪರಸ್ಪರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವ ಅಪೇಕ್ಷೆ. ನಾವು ನ್ಯಾಯಯುತವಾಗಿ ನಡೆದುಕೊಳ್ಳುವುದು, ಬೇರೆ ಎಲ್ಲರ ಬಗೆಗೂ ಸಾಧ್ಯವಾದಷ್ಟು ನಿಷ್ಪಕ್ಷಪಾತವಾಗಿ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ನಡೆದುಕೊಳ್ಳುವುದು- ಈ ನಿರ್ಧಾರದೊಡನೆ, ಈ ನಿರ್ಣಯದೊಡನೆ ನಮ್ಮ ದಾರಿಯಲ್ಲಿ ಎದುರಾಗುವ ಅಡಚಣೆಗಳನ್ನು ಜಯಿಸಲು ನಮಗೆ ಏಕೆ ಸಾಧ್ಯವಾಗುವುದಿಲ್ಲ ಎನ್ನುವುದು ನನಗಂತೂ ಕಾಣುತ್ತಿಲ್ಲ. ಈ ಸಂವಿಧಾನ ರಚನಾಸಭೆಯು ಕೆಲವು ಇತಿಮಿತಿಗಳೊಡನೆ ಜನ್ಮ ತಾಳಿದೆ ಎನ್ನುವುದು ನನಗೆ ಗೊತ್ತು. ನಮ್ಮ ನಡವಳಿಗಳ ಹಾದಿಯಲ್ಲಿ ಮತ್ತು ನಮ್ಮ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಆ ಇತಿಮಿತಿಗಳನ್ನು ನಾವು ಮರೆಯದಿರೋಣ, ಕಡೆಗಣಿಸದಿರೋಣ ಅಥವಾ ನಿರ್ಲಕ್ಷಿಸದಿರೋಣ. ಆದರೆ ನಾನು ತಿಳಿದಂತೆ ಈ ಇತಿಮಿತಿಗಳು ಇದ್ದರೂ ಕೂಡ ಈ ಸಭೆಯು ಒಂದು ಸ್ವಯಮಾಡಳಿತದ, ಸ್ವಯಂ ನಿರ್ಧಾರದ ಸ್ವತಂತ್ರ ಸಂಸ್ಥೆ. ಅದರ ನಡವಳಿಗಳಲ್ಲಿ ಬಾಹ್ಯ ಅಧಿಕಾರಗಳು ಯಾವುವೂ ಹಸ್ತಕ್ಷೇಪ ಮಾಡಲಾರವು ಮತ್ತು ಅದರ ತೀರ್ಮಾನಗಳನ್ನು ಹೊರಗಿನ ಯಾರೂ ತಲೆಕೆಳಗು ಮಾಡಲಾರರು ಅಥವಾ ಬದಲಾಯಿಸಲಾರರು ಅಥವಾ ಮಾರ್ಪಾಡು ಮಾಡಲಾರರು. ದಿಟದಲ್ಲಿ ಸಂವಿಧಾನ ರಚನಾಸಭೆಯು ಜನ್ಮ ತಳೆಯುವ ಸಮಯದಲ್ಲಿ ಅದಕ್ಕೆ ಲಗತ್ತಿಸಲಾದ ಇತಿಮಿತಿಗಳನ್ನು ತೊಲಗಿಸುವುದು ಮತ್ತು ನಾಶ ಮಾಡುವುದು ಈ ಸಭೆಯ ಅಧಿಕಾರದಲ್ಲೇ ಇದೆ. ಸ್ವತಂತ್ರವಾದ ಮತ್ತು ಮುಕ್ತವಾದ ಭಾರತಕ್ಕೆ ಸಂವಿಧಾನವನ್ನು ರಚಿಸಲು ಬಂದಿರುವ ಮಹಿಳೆಯರೆ ಮತ್ತು ಮಹನೀಯರೆ ನೀವು ಆ ಇತಿಮಿತಿಗಳನ್ನು ತೊಲಗಿಸಲು ಸಮರ್ಥರಾಗಿದ್ದೀರಿ ಎಂದು ನಾನು ಹಾರೈಸುತ್ತೇನೆ ಮತ್ತು ಜಗತ್ತಿನ ಮುಂದೆ ಒಂದು ಮಾದರಿಯಾದ ಸಂವಿಧಾನವನ್ನು ಮಂಡಿಸುತ್ತೀರಿ. ಅದು ನಮ್ಮ ಈ ವಿಶಾಲ ದೇಶದಲ್ಲಿ

ವಾಸಿಸುತ್ತಿರುವ ಎಲ್ಲ ಗುಂಪುಗಳ ಜನರನ್ನು, ಎಲ್ಲ ಸಮುದಾಯಗಳನ್ನು, ಎಲ್ಲ ಧರ್ಮಗಳನ್ನು ಸಂತ್ರಸ್ತಿಗೊಳಿಸುತ್ತದೆ. ಅದು ಎಲ್ಲರಿಗೂ ಕಾರ್ಯದಲ್ಲಿ ಸ್ವಾತಂತ್ರ್ಯ, ಆಲೋಚನೆಯಲ್ಲಿ ಸ್ವಾತಂತ್ರ್ಯ, ನಂಬಿಕೆಯಲ್ಲಿ ಸ್ವಾತಂತ್ರ್ಯ ಮತ್ತು ಆರಾಧನೆಯಲ್ಲಿ ಸ್ವಾತಂತ್ರ್ಯವನ್ನು ಖಚಿತವಾಗಿ ನೀಡುತ್ತದೆ. ಅದು ಪ್ರತಿಯೊಬ್ಬರಿಗೂ ಅತ್ಯುನ್ನತ ಸ್ಥಾನಗಳಿಗೆ ಎರಲು ಅವಕಾಶಗಳನ್ನು ಖಚಿತವಾಗಿ ನೀಡುತ್ತದೆ ಮತ್ತು ಅದು ಪ್ರತಿಯೊಬ್ಬರಿಗೂ ಎಲ್ಲ ವಿಷಯಗಳಲ್ಲೂ ಸ್ವಾತಂತ್ರ್ಯವನ್ನು ಖಾತರಿಯಾಗಿ ನೀಡುತ್ತದೆ.

ಈ ಸಂವಿಧಾನ ರಚನಾಸಭೆಯು, ಅಂತಹ ಎಲ್ಲ ಸಭೆಗಳೂ ಮಾಡಿದಂತೆ, ಕಾಲಾಂತರದಲ್ಲಿ ಶಕ್ತಿಯನ್ನು ಬೆಳೆಸಿಕೊಳ್ಳಲು ಸಮರ್ಥವಾಗುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಮತ್ತು ನಂಬುತ್ತೇನೆ. ಇಂತಹ ಒಂದು ಸಂಸ್ಥೆಯು ತನ್ನ ಕೆಲಸವನ್ನು ಮಾಡಲು ತೊಡಗಿದಂತೆ ಆವೇಗವನ್ನು ಪಡೆದುಕೊಳ್ಳುತ್ತದೆ, ಮತ್ತು ಹಾಗೇ ಮುಂದುವರಿದಾಗ ಅದು ಶಕ್ತಿಯನ್ನು ಸಂಚಯ ಮಾಡಿಕೊಳ್ಳಲು ಸಮರ್ಥವಾಗುತ್ತದೆ. ಅದು ಎಲ್ಲ ಕಷ್ಟಗಳನ್ನೂ ಗೆಲ್ಲುತ್ತದೆ. ಅದು ತನ್ನ ಪಥದಲ್ಲಿರುವ ಅತ್ಯಂತ ದುರ್ಗಮವಾದ ಅಡಚಣೆಗಳನ್ನೂ ಮಣಿಸುತ್ತದೆ. ನಮ್ಮ ಸಭೆ ಕೂಡ ಮುಂದೆ ಹೋದಂತೆಲ್ಲ ಹೆಚ್ಚು ಹೆಚ್ಚು ಶಕ್ತಿಯನ್ನು ಸಂಚಯ ಮಾಡಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಮತ್ತು ಹಾರೈಸುತ್ತೇನೆ.

ಈ ಸಭೆಯಲ್ಲಿ ಇಂದು ಅನೇಕ ಪೀಠಗಳು ಖಾಲಿಯಾಗಿಯೇ ಉಳಿದಿರುವುದು ಅತ್ಯಂತ ವಿಷಾದಕರ ಸಂಗತಿ. ಮುಸ್ಲಿಮ್ ಲೀಗಿನ ನನ್ನ ಸ್ನೇಹಿತರು ಅನತಿಕಾಲದಲ್ಲಿಯೇ ತಮ್ಮ ಪೀಠಗಳಲ್ಲಿ ಆಸೀನರಾಗುತ್ತಾರೆ ಮತ್ತು ನಮ್ಮ ಜನರಿಗಾಗಿ ಸೃಷ್ಟಿಸುತ್ತಿರುವ ಈ ಸಂವಿಧಾನವೆಂಬ ಮಹಾಕಾರ್ಯದಲ್ಲಿ ಸಂತೋಷದಿಂದ ಭಾಗವಹಿಸುತ್ತಾರೆ ಎಂದು ನಾನು ಆಶಿಸುತ್ತಿದ್ದೇನೆ. ಜಗತ್ತಿನ ಇತರ ಎಲ್ಲ ದೇಶಗಳ ಅನುಭವದ ಪ್ರಕಾರ, ನಮ್ಮದೇ ಅನುಭವದ ಪ್ರಕಾರ ಮತ್ತು ನಮ್ಮದೇ ಪರಂಪರೆಗಳು ಹಾಗೂ ನಮ್ಮ ವಿಶಿಷ್ಟ ವಿದ್ಯಮಾನಗಳ ಪ್ರಕಾರ ಸಂವಿಧಾನದ ಸೃಷ್ಟಿಯ ಕಾರ್ಯವು ಏನೆಲ್ಲವನ್ನು ಖಾತರಿ ಮಾಡಬಹುದೋ ಅದನ್ನೆಲ್ಲವನ್ನು ಖಾತರಿ ಮಾಡುತ್ತದೆ. ಆವಶ್ಯಕವಾದುದನ್ನೆಲ್ಲ ಖಾತರಿ ಮಾಡುತ್ತದೆ ಮತ್ತು ಅಗತ್ಯವಾದುದನ್ನೆಲ್ಲ ಖಾತರಿ ಮಾಡುತ್ತದೆ ಮತ್ತು ಯಾವುದೇ ನಿಟ್ಟಿನಿಂದ ಯಾವುದೇ ದೂರು ಬರಲು ಯಾವುದೇ ಅವಕಾಶವನ್ನು ನೀಡುವುದಿಲ್ಲ. ಈ ಮಹಾನ್ ಉದ್ದೇಶವನ್ನು ಸಾಧಿಸಲು ನೀವೆಲ್ಲರೂ ನಿಮ್ಮ ಯತ್ನ ಮೀರಿ ಶ್ರಮಿಸುತ್ತೀರೆಂದು ನಾನು ನಿರೀಕ್ಷಿಸುತ್ತೇನೆ.

ಎಲ್ಲದಕ್ಕಿಂತ ಮಿಗಿಲಾಗಿ ನಮಗೆ ಬೇಕಾಗಿರುವುದೇನೆಂದರೆ ಸ್ವಾತಂತ್ರ್ಯ ಯಾರೋ ಒಬ್ಬರು ಹೇಳಿದಂತೆ, "ಮುಕ್ತವಾಗಿರುವ ಸ್ವಾತಂತ್ರ್ಯಕ್ಕಿಂತ ಹೆಚ್ಚು ಅಮೂಲ್ಯವಾದುದು ಬೇರೆ ಯಾವುದೂ ಇಲ್ಲ." ಈ ಸಂವಿಧಾನ ರಚನಾಸಭೆಯ ಪರಿಶ್ರಮದ ಫಲವಾಗಿ ಆ ಸ್ವಾತಂತ್ರ್ಯವನ್ನು ನಾವು ಸಾಧಿಸೋಣ ಮತ್ತು ನಾವು ಅದರ ಬಗೆಗೆ ಹೆಮ್ಮೆಯನ್ನು ತಾಳೋಣ. (ಚಪ್ಪಾಳೆ).

### ವಿಧಾನಗಳ ನಿಯಮದ ಸಮಿತಿಗೆ ಚುನಾವಣೆ

ಮಾನ್ಯ ಅಧ್ಯಕ್ಷರು : ಇದರೊಡನೆ ಇಂದಿನ ನಡವಳಿಗಳ ಮುಕ್ತಾಯಕ್ಕೆ ನಾವು ಬಂದಿದ್ದೇವೆ, ಆದರೆ ಗೌರವಾನ್ವಿತ ಸದಸ್ಯರು ಒಂದೆರಡು ನಿಮಿಷ ನನ್ನೊಡನೆ ತಾಳಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ. ನಿಮಗೆ ನೆನಪಿರಬಹುದು, ನಿನ್ನೆ ನಾವು ನಿಯಮಗಳನ್ನು ರಚಿಸಲು ಒಂದು ಸಮಿತಿಯನ್ನು ರಚಿಸಿಕೊಳ್ಳಬೇಕೆಂದು ನಿರ್ದರಿಸಿದ್ದೆವು. ನಾಮನಿರ್ದೇಶನಗಳನ್ನು ಸಲ್ಲಿಸಲು ಅಪರಾಹ್ನ ೧೨ ಗಂಟೆಯ ಸಮಯವನ್ನು ನಿಗದಿ ಮಾಡಲಾಗಿತ್ತು. ನಾವು ೧೫ ಜನರನ್ನು ಚುನಾಯಿಸಬೇಕಾಗಿತ್ತು. ಆದರೆ ಕೇವಲ ೧೫ ಜನರ ನಾಮನಿರ್ದೇಶನಗಳನ್ನು ಮಾತ್ರ ಸಲ್ಲಿಸಲಾಗಿದೆ ಎನ್ನವುದು ಕಂಡುಬರುತ್ತಿದೆ. ಅದು ಮತದಾನದ ಮೂಲಕ ಚುನಾವಣೆಯನ್ನು ಮಾಡಬೇಕಾದ ಅಗತ್ಯವನ್ನು ನಿವಾರಿಸುತ್ತದೆ. ಆದ್ದರಿಂದ ಸೂಚಿತರಾಗಿರುವ ಕೆಳಗೆ ನಮೂದಿಸಿರುವ ವ್ಯಕ್ತಿಗಳನ್ನು ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆಂದು ನಾನು ಘೋಷಿಸುತ್ತೇನೆ.

ಗೌರವಾನ್ವಿತ ಶ್ರೀ ಜಗಜೀವನ ರಾಮ್

ಶ್ರೀ ಶರತ್‌ಚಂದ್ರ ಬೋಸ್  
 ಶ್ರೀ ಎಫ್ ಆರ್. ಆಂಥನಿ  
 ದಿವಾನ್ ಬಹಾದೂರ್ ಸರ್ ಅಲ್ಲಾದಿ ಕೃಷ್ಣಸ್ವಾಮಿ ಅಯ್ಯರ್  
 ಭಕ್ತಿ ಸರ್ ಟೇಕ್‌ಚಂದ್  
 ಗೌರವಾನ್ವಿತ ರಫಿ ಅಹ್ಮದ್ ಕಿದ್ವಾಯ್  
 ಶ್ರೀಮತಿ ಜಿ. ದುರ್ಗಾಬಾಯಿ  
 ಡಾ. ಜೋಸೆಫ್ ಆಲ್ವನ್ ಡಿಸೋಜಾ  
 ಗೌರವಾನ್ವಿತ ದಿವಾನ್ ಬಹಾದೂರ್ ಸರ್ ಎನ್. ಗೋಪಾಲಸ್ವಾಮಿ ಅಯ್ಯಂಗಾರ್  
 ಗೌರವಾನ್ವಿತ ಶ್ರೀ ಪುರುಷೋತ್ತಮ ದಾಸ್ ಟಂಡನ್  
 ಗೌರವಾನ್ವಿತ ಶ್ರೀ ಗೋಪೀನಾಥ್ ಬರ್ಡೋಲೋಯಿ  
 ಡಾ. ಪಟ್ಟಾಭಿ ಸೀತಾರಾಮಯ್ಯ  
 ಶ್ರೀ ಕೆ. ಎಮ್. ಮುನ್ಶಿ  
 ಗೌರವಾನ್ವಿತ ಶ್ರೀ ಮೆಹರ್‌ಚಂದ್ ಖನ್ನ  
 ಸರ್ದಾರ್ ಹರ್ನಾಮ್ ಸಿಂಗ್

ಇವರು ನಿಯಮಗಳ ಸಮಿತಿಗೆ ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆ.

ಇನ್ನೊಂದು ಸಂಗತಿಯಿದೆ. ಮೊದಲನೆಯ ದಿನ, ಡಾ. ಸಿನ್ಹ ಅವರು ಸಮಯವನ್ನು ಉಳಿಸಲು ಮತ್ತು ಸದಸ್ಯರ ಅನುಕೂಲಕ್ಕಾಗಿ ಪ್ರತಿಯೊಬ್ಬ ಸದಸ್ಯರೊಡನೆಯೂ ಹಸ್ತಲಾಘವ ಕೊಡುವುದನ್ನು ಕೈಬಿಟ್ಟಿದ್ದರು. ನೀವೆಲ್ಲ ಈ ಸ್ಥಳವನ್ನು ಬಿಟ್ಟುಹೋಗುವ ಮೊದಲು ನಾನು ನಿಮ್ಮ ನಡುವೆ ಓಡಾಡಿ ಪ್ರತಿಯೊಬ್ಬ ಸದಸ್ಯರನ್ನೂ ಸಂಧಿಸಲು ಬಯಸುತ್ತೇನೆ. ನಿಮ್ಮಲ್ಲಿ ಅನೇಕರೊಡನೆ ವರ್ಷಗಳ ಕಾಲ ಜೊತೆಯಲ್ಲಿ ಕೆಲಸ ಮಾಡುವ ಸುಯೋಗ ನನಗೆ ಪ್ರಾಪ್ತವಾಗಿತ್ತು ಎಂದು ನಾನು ಬಲ್ಲೆ. ನಾನು ಬಲ್ಲ ಇತರ ಕೆಲವರೊಡನೆ ಅಷ್ಟು ನಿಕಟವಾಗಿ ಒಡನಾಡಿಲ್ಲದಿದ್ದರೂ ಅವರ ಮುಖಪರಿಚಯ ನನಗಿದೆ ಎಂದು ನಾನು ಬಲ್ಲೆ. ಕೆಲವು ಜನರ ಹೆಸರುಗಳೂ ಗೊತ್ತು. ಆದರೆ ಇನ್ನೂ ಕೆಲವರಿದ್ದಾರೆ, ಅವರ ಪರಿಚಯ ನನಗಿಲ್ಲ. ನಿಮ್ಮ ಅಭ್ಯಂತರವಿಲ್ಲದಿದ್ದರೆ ಇಂದು ಅವರ ಪರಿಚಯ ಮಾಡಿಕೊಳ್ಳಲು ಬಯಸುತ್ತೇನೆ.

ಅದಾದನಂತರ ನಾವು ಇಂದಿನ ಕಲಾಪ ಮುಗಿಸಿ ಚೆದರೋಣ. ಈ ಸದನವನ್ನು ನಾಳೆ ಬೆಳಿಗ್ಗೆ ಹನ್ನೊಂದು ಗಂಟೆಯವರೆಗೆ ಮುಂದೂಡಲಾಗಿದೆ.

(ಮಾನ್ಯ ಅಧ್ಯಕ್ಷರು ಸದನದಲ್ಲಿ ಸುತ್ತಾಡಿ ಹಾಜರಿದ್ದ ಎಲ್ಲ ಸದಸ್ಯರ ಹಸ್ತಲಾಘವ ಮಾಡಿದರು).

ಅನಂತರ ಸಭೆಯನ್ನು ೧೯೪೬ನೇ ಇಸವಿ ಡಿಸೆಂಬರ್ ೧೨ನೇ ತಾರೀಖು ಗುರುವಾರ ಬೆಳಿಗ್ಗೆ ಹನ್ನೊಂದು ಗಂಟೆಯ ವರೆಗೆ ಮುಂದೂಡಲಾಯಿತು.

\*[ ]ಹಿಂದೂಸ್ತಾನಿ ಭಾಷಣದ ಇಂಗ್ಲಿಷ್ ಅನುವಾದ.